

ಸಾಂಸ್ಕೃತ ಸಂರಕ್ಷಣೆ
ಸಂಸ್ಕೃತ ಭಾಷಾ ಉಪ ಪಠ್ಯ ಪೀಠಿಕೆ, ಅನುವಾದ ಓಪ್ಪಣಿಗಳೊಂದಿಗೆ
ಬಿ.ಎ./ಬಿಎಸ್/ಬಿಎಸ್.ಎಫ್.ಎ.ಡಿ./ಎ.ಬಿ.ಎಸ್/ಬಿಕಾಂ/ಬಿಬಿಎ/ಎಂಟಿಎ/
ಎಂಟಿಎಸ್/ಬಿಸಿಎ/ಬಿಹೆಚ್.ಎಂ ಮೂರನೇ ಸೆಮಿಸ್ಪರ್ ವಿದ್ಯಾರ್ಥಿಗಳಿಗಾಗಿ

ಸಂಪಾದಕರು:

ಡಾ॥ ಎಂ. ಪದ್ಮನಾಭ ಮರಾಠೆ

ನಿರ್ದೇಶಕರು, ಶ್ರೀದುರ್ಗಾ ಸಾಂಸ್ಕೃತಕೋಲ್‌ತ್ರಾ ಸಂಸ್ಕೃತ ಮತ್ತು ಸಂಶೋಧನಾ ಕೇಂದ್ರ,
ಕಟ್ಟಿಲು, ದಕ್ಷಿಣ ಕನ್ನಡ

ಡಾ॥ ರಾಮರಾಂ .ಎಸ್

ಮುಖ್ಯಸ್ಥರು

ಶೇಷಾದಿಪುರಂ ಪ್ರಥಮದಜ್ರೆ ಕಾಲೇಜು, ಯಲಹಂಕ, ಬೆಂಗಳೂರು – 64

ಪ್ರಸಾರಾಂಗ:

ಬೆಂಗಳೂರು ನಗರ ವಿಶ್ವವಿದ್ಯಾಲಯ

ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು – 560 001

Swasthya Samrakshanam

B.A/BSC/BSC.FAD/IBS/Bcom/BBA/MTA/MBS/BCA/BHM III Semesters

(with Sanskrit text, translation and notes)

A prescribed text book in Sanskrit for III Semester degree classes,
Bangalore city University.

Edited by

Dr. M. Padmanabha Marathe,

Director, Sri Durga Sanskrit Research and Study Centre,
Katilu, Dakshina Kannada

Dr. Ramarao .S

H.O.D. of Sanskrit,

Sheshadripuram First Grade College.
Yelahanka, Bangalore – 560 064

Pages:

Price:

Printed at : Prasaranga, Bengaluru City University, Bengaluru - 560001

ಮುನ್ಮುಡಿ

ಚೆಂಗಳೂರು ನಗರ ವಿಶ್ವವಿದ್ಯಾಲಯವು 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಬಿಎ/ ಬಿಎಸ್/ ಬಿಎಸ್.ಎಫ್.ಎ.ಡ./ ಐ.ಬಿಎಸ್./ ಬಿಕಾಂ/ ಬಿಬಿಎ/ ಎಂಟಿಎ/ ಎಂ.ಬಿ.ಎಸ್/ ಬಿಸಿಎ/ ಬಿಹೆಚೋಎಂ ಪದವಿ ತರಗತಿಗಳ ಮೂರನೇ ಸೆಮಿಸ್ಪೂರ್ ವಿದ್ಯಾರ್ಥಿಗಳಿಗೆ ‘ಸಾಫ್ಟ್ ಸಂರಕ್ಷಣಾರ್ಥ’ ಎಂಬ ವಿಷಯವನ್ನು ಉಪಪರ್ವವನ್ನಾಗಿ ನಿಗದಿಪಡಿಸಿದೆ. ಪ್ರಾಚೀನ ಆಯುವ್ರೇದ ಮತ್ತು ಯೋಗಶಾಸ್ತ್ರಗಂಥಗಳಿಂದ ಆಯ್ದ ಭಾಗಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಕೋವಿಡ್ 19-20ರ ಕ್ಷಿಷ್ಟಕರ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತು ವಿವೇಚಿಸಲಾಗಿದೆ. ಪ್ರಾಚೀನ ಬಾರತೀಯರ ಆರೋಗ್ಯವಿಜ್ಞಾನದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡುವಲ್ಲಿ ಈ ಪ್ರಯೋಜನವು ನೇರವಾಗಲಿದೆ ಎಂಬ ಆಶಯದಿಂದ ಇದರ ಪ್ರಕಟಣೆಯನ್ನು ಮಾಡುತ್ತಿದ್ದೇವೆ. ಆರೋಗ್ಯವನ್ನು ಕುರಿತು ಭಾರತೀಯ ಆಯುವ್ರೇದ ಗ್ರಂಥಗಳಲ್ಲಿನ ಮತ್ತು ಪತಂಜಲಿ ಯೋಗಶಾಸ್ತ್ರಗಂಥದಲ್ಲಿನ ವಿಚಾರಗಳನ್ನು ಅಧ್ಯಾಪಕ ಹಾಗೂ ವಿದ್ಯಾರ್ಥಿ ವೃಂದಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೂಲಪಠ್ಯ, ಪೀಠಿಕೆ, ಕನ್ನಡ ಹಾಗೂ ಆಂಗ್ಲ ಅನುವಾದ, ಟಿಪ್ಪಣಿಗಳ ಸಹಿತ ಡಾ॥ ಪದ್ಧನಾಭ ಮರಾಠೆ ಹಾಗೂ ಡಾ॥ ರಾಮರಾವ್ ಎಸ್. ಅವರು ಸಂಪಾದಿಸಿ ನೀಡಿದ್ದಾರೆ. ಇವರಿಬ್ಬರಿಗೂ ನನ್ನ ಅಭಿನಂದನೆಗಳು ಹಾಗೂ ಧನ್ಯವಾದಗಳು. ಸಂಸ್ಕೃತ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ॥ ಪಂಕಜನರು ಅವರಿಗೆ ನನ್ನ ಹಾದಿಕ ವಂದನೆಗಳು. ಈ ಮಸ್ತಕವನ್ನು ಪ್ರಕಟಿಸಲು ಶ್ರಮವಹಿಸಿದ ಪ್ರಸಾರಾಂಗದ ನಿರ್ದೇಶಕರು ಹಾಗೂ ಸಿಬ್ಬಂದಿವರ್ಗದವರಿಗೆ ವಂದನೆಗಳು. ಸಂಸ್ಕೃತ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇದರ ಪ್ರಯೋಜನ ಪಡೆಯುವರೆಂದು ಆಶಿಸುತ್ತೇವೆ.

ಮೈ. ಎಸ್. ಜಾಫೇರ್
ಉಪಕುಲಪತಿಗಳು
ಚೆಂಗಳೂರು ನಗರ ವಿಶ್ವವಿದ್ಯಾಲಯ

ಸಂಪಾದಕರ ನುಡಿ

ಸಂಸ್ಕೃತ ವಾಚ್ಯಾಯವು ಸಕಲಶಾಸ್ತ್ರಗಳ ವಿನಿ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಅಸಂಖ್ಯಾತ ಕೃತಿಗಳನ್ನು ಮುಷಿಗಳು, ದಾತ್ರೇನಿಕರು ಹಾಗೂ ಕವಿಗಳು ರಚಿಸಿದ್ದಾರೆ. ಕಾವ್ಯ, ನಾಟಕಗಳು ಹೇಗೆ ಮನರಂಜನೆಯನ್ನು ಒದಗಿಸುತ್ತವೇಯೋ ಹಾಗೆಯೇ ಶಾಸ್ತ್ರ ಮರಾಣಗಳು ಜ್ಞಾನವನ್ನು ವ್ಯಾಧಿಸುತ್ತವೆ. ತಾಂತ್ರಿಕ, ವೈದ್ಯಕೀಯ, ಜ್ಯೋತಿಷ್, ಮೀಮಾಂಸ, ವೇದಾಂತ, ನ್ಯಾಯ, ಅಲಂಕಾರ, ವ್ಯಾಕರಣ ಇತ್ಯಾದಿ ಶಾಸ್ತ್ರಗಳನ್ನು ಸಂಸ್ಕೃತ ಭಾಷೆಯಲ್ಲಿವೆ. ಪ್ರಾಚೀನ ಕಾಲದಿಂದಲೂ ಅನೂಭಾವವಾಗಿ ಉಪಯೋಗಿಸುತ್ತಿರುವ ಹಾಗೂ ಅನಿವಾರ್ಯವಾಗಿರುವ ಶಾಸ್ತ್ರವೆಂದರೆ ವೈದ್ಯಕೀಯ ಶಾಸ್ತ್ರ. ಆಯುರ್ವೇದ ಹಾಗೂ ಯೋಗಶಾಸ್ತ್ರಗಳು ಭಾರತೀಯ ವೈದ್ಯಕೀಯ ಪರಂಪರೆಯ ಅಡಿಗಲ್ಲುಗಳು. ಇವುಗಳ ಅಧ್ಯಯನದಿಂದ ಮಾನವನು ಜೀವನಪರಯ್ಯಂತ ಆರೋಗ್ಯ ಹಾಗೂ ಆಯುಷ್ಯವನ್ನು ಹೊಂದಬಹುದು. ಚರಣಿ, ಸುಶ್ರುತ, ಪರಂಜಲಿ ಇತ್ಯಾದಿ ಮುಷಿಗಳು ತಮ್ಮ ಅಗಾಧವಾದ ಪಾಂಡಿತ್ಯದಿಂದ ಮನುಕುಲಕ್ಕೆ ಅವಶ್ಯವಾದ ಆರೋಗ್ಯಸೂತ್ರಗಳನ್ನು ಮತ್ತು ಯೋಗಸೂತ್ರಗಳನ್ನು ರಚಿಸಿ ಉಪಕಾರ ಮಾಡಿದ್ದಾರೆ. ಇಂದಿನ ಕಲುಷಿತ ವಾತಾವರಣದಲ್ಲಿ ಮಾನವಜೀವನ ಬಹುದುಸ್ತರವಾಗಿಸಿದೆ. ಇಷ್ಟ ಸಾಲದೆಂಬಂತೆ ವೈರಾಣಗಳ ಉತ್ಪತ್ತಿ ಮತ್ತು ಆಕ್ರಮಣ ಜನಜೀವನವನ್ನು ಮತ್ತು ದುಸ್ತರವಾಗಿಸಿದೆ. ‘ಆರೋಗ್ಯವೇ ಭಾಗ್ಯ’ ಎಂಬ ನಾಳ್ಬಿಡಿಯಂತೆ ಮನುಷ್ಯನ ಸಾಧನೆಗೆ ಆರೋಗ್ಯವೇ ಮೂಲ. ಇಂತಹ ಆರೋಗ್ಯವನ್ನು ಹೊಂದಲು ಪ್ರಸ್ತುತ ಆರೋಗ್ಯ ಗ್ರಂಥಗಳ ಅಧ್ಯಯನ ಮತ್ತು ಆಚರಣೆ ಅನಿವಾರ್ಯವಾಗಿದೆ. ಇದನ್ನು ಮನಗಂಡು ಮನುಕುಲಕ್ಕೆ ಅದರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ ಪರ್ಯಾವರಣೆ ಸಂಪಾದಿಸಲಾಗುತ್ತಿದೆ.

ಪ್ರಸ್ತುತ ಪರ್ಯಾಭಾಗವು ಹೀಗಿಕೆ, ಮೂಲಸಂಸ್ಕೃತಶೈಲೀಕಗಳು, ಕನ್ನಡ ಮತ್ತು ಆಂಗಳಾನುವಾದ ಹಾಗೂ ಟಿಪ್ಪಣಿಗಳಿಂದ ಕೂಡಿದೆ. ಈ ಪರ್ಯಾವರಣೆ ಸಿದ್ಧಪಡಿಸಲು ಡಾ॥ ಪರಶುರಾಮ ಲಕ್ಷ್ಮಣ ವೈದ್ಯ ರಚಿತ ವೈದ್ಯಕೀಯ ಸುಭಾಷಿತ ಸಾಹಿತ್ಯಂ, Yogashastra of Patanjali – Ramakrishna Mutt, ಶಾರದಾತಿಲಕ್ತಂತ್ರಂ (ಡಾ॥ ಸುಧಾಕರ ಮಾಲವೀಯ ಇತ್ಯಾದಿ ಆಯುರ್ವೇದ ಹಾಗೂ ಯೋಗಶಾಸ್ತ್ರಗಳ ಸಹಾಯವನ್ನು ಪಡೆದಿದ್ದೇವೆ. ಚರಣಿಸಂಹಿತ ಕೆ.ಎಸ್. ಭಾಷಾರತ್ಯ ಸಂಸ್ಕೃತ ಪ್ರತಿಷ್ಠಾನ ಹಾಗೂ Yogasatra of Patanjali, Swami Sachidananda and Christopher Chapel and Yogi Ananda Viraj) ಮೇಲೆ ತಿಳಿಸಿದ ಎಲ್ಲಾ ವಿದ್ಯಾಂಸರು ಹಾಗೂ ಸಂಸ್ಕೃತಗಳಿಗೂ ನಮ್ಮ ಹೃತ್ಯಾವರ್ಚಕ ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸುತ್ತೇವೆ. ಭಾಷಾರ್ಥಿಯನವನ್ನು ಮೊತ್ತಾಹಿಸುವ ಹಾಗೂ ಎಲ್ಲಾ ರೀತಿಯಿಂದಲೂ ಸಹಕರಿಸುವ ಬೆಂಗಳೂರು ವಿಶ್ವವಿದ್ಯಾಲಯ ಉಪಕುಲಪತಿಗಳಾದ ಮೊ. ಎಸ್. ಜಾಷೆಚ್ ಅವರಿಗೆ ನಮ್ಮ ಗೌರವಪೂರ್ವಕ ನಮನಗಳು. ‘ಸಾಂಕ್ಷಿಕ ಸಂರಕ್ಷಣಂ’ ಎಂಬ ವಿಷಯವನ್ನು ಉಪಪರ್ಯಾಪ್ತವನ್ನಾಗಿ ವಿದ್ಯಾರ್ಥಿಗಳಿಗೆ ನಿಯಮಿಸಿ ಅದರ ಸಂಪಾದನಾ ಕಾರ್ಯವನ್ನು ನಮಗೆ ವಹಿಸಿ ಮೊತ್ತಾಹಿಸಿದ ಸಂಸ್ಕೃತ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ॥ ಪಂಕಜನಯನ ಅವರಿಗೂ ಹಾಗೂ ಇತರ ಸದಸ್ಯರಿಗೂ ನಮ್ಮ ಧನ್ಯವಾದಗಳು ಸಲ್ಲಾತ್ತವೆ. ಈ ಉಪಪರ್ಯಾಪ್ತವನ್ನು ಅಂದವಾಗಿ ಮುದ್ರಿಸಿದ ಪ್ರಸಾರಾಂಗದ ನಿರ್ದೇಶಕರಿಗೂ, ಸಿಬ್ಬಂದಿಗಳಿಗೂ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಉಪ ಪರ್ಯಾಪ್ತವನ್ನು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂತಸರಿಸಿದಲ್ಲಿ ನಮ್ಮ ಶ್ರಮ ಸಾಧನ.

ಡಾ॥ ಎಂ. ಪದ್ಮನಾಭ ಮರಾಠೆ,
ಡಾ॥ ರಾಮರಾವ್ .ಎಸ್

ವಿಷಯಾನುಕ್ರಮಣಿಕೆ

1. ಮುನ್ಮಡಿ
2. ಸಂಪಾದಕರ ನುಡಿ
3. ಪ್ರಸ್ತಾವನೆ
4. **Introduction**
5. ಮೂಲ ಆಯುವ್ಯೇದ ಶೈಲೀಕಗಳು
6. ಮೂಲ ಯೋಗ ಸೂತ್ರಗಳು
7. ಕನ್ನಡಾನುವಾದ
8. ಆಂಗ್ಲಾನುವಾದ
9. ಟಿಪ್ಪಣಿ

ಡಾ॥ ಎಂ. ಪದ್ಮನಾಭಮರಾಠ

ನಿರ್ದೇಶಕರು,

ಶ್ರೀದುಗೌರ ಸ್ವಾತ್ಮಕೋತ್ತರ ಸಂಸ್ಕೃತ ಅಧ್ಯಯನ
ಮತ್ತು ಸಂಶೋಧನಾ ಕೇಂದ್ರ, ಕಟೀಲು, ದಕ್ಷಿಣ ಕನ್ನಡ

ಡಾ॥ ರಾಮರಾವ್ .ಎಸ್

ಮುಖ್ಯಸ್ಥರು,

ಶೈಷಾದಿಪುರಂ ಪ್ರಥಮ ದಜ್ರೆ ಕಾಲೇಜು,
ಯಲಹಂಕ, ಬೆಂಗಳೂರು – 64

ಸ್ವಾಸ್ಥ್ಯ ಸಂರಕ್ಷಣೆ / ಸ್ವಾಸ್ಥ್ಯಸರ್ಕಾರಿ ॥

ಭೂಲೋಕ, ಭುವಲೋಕ, ಸ್ತಲೋಕಗಳೆಂಬ ಮೂರು ಮುಖ್ಯ ಪ್ರಪಂಚಗಳನ್ನು ಭಗವಂತನು ಸೃಷ್ಟಿಸಿದ್ದಾನೆ. ಅದರಲ್ಲಿ ಭೂಲೋಕದಲ್ಲಿ ವಿವಿಧ ಜೀವಿಗಳನ್ನು ಸೃಷ್ಟಿಸಿದ್ದಾನೆ. ಅವುಗಳಲ್ಲಿ ಭಗವಂತನ ವಿಶೇಷ ಅನುಗ್ರಹ ಮಾತ್ರದಿಂದಲೇ ಲಭ್ಯವಾದ ಜನ್ಮವೇ ಈ ಮಾನವಜನ್ಮ. 84 ಲಕ್ಷ ಜೀವಕೋಟಿಯನ್ನು ದಾಟಿ ಬಂದ ಈ ಮಾನವ ಶರೀರ ತಾನಲ್ಲ, ತನ್ನದೂ ಅಲ್ಲ, ತಾನು ಬಯಸಿದಂತೆ ಮುಂದೆ ದೊರಕುವಂತಹದ್ದೂ ಅಲ್ಲ. ಆದ್ದರಿಂದ ಸಕಲ ಜೀವರೂ ಭಗವಂತನ ದಾಸರು ಎಂಬ ಭಾವನೆಯಿಂದ ಬದುಕಬೇಕು. ಬದುಕು ಸಾರ್ಥಕವಾಗಬೇಕಾದರೆ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಂಬ ಮರುಷಾರ್ಥಗಳನ್ನು ಸಾಧಿಸಲು ಪ್ರಯತ್ನಿಸಬೇಕು. ಈ ಮರುಷಾರ್ಥಗಳನ್ನು ಸಾಧಿಸಲು ಶರೀರವು ಅತಿಮುಖ್ಯ ಸಾಧನವಾಗಿದೆ. ಅಂತಹ ಶರೀರವನ್ನು ಅಂದರೆ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳಿಂದ ಕೂಡಿದ ದೇಹವನ್ನು ಜೀವಾತ್ಮನು ಪಡೆದಿದ್ದಾನೆ. “ದುರ್ಲಭಿ ಮಾನುಂ ಜನ್ಮ, ತತ್ರಾಪಿ ಶತಕೌಟಿಷ್ಟ ಮಾನುಷತ್ವं..... ಇತ್ಯಾದಿ ವಾಕ್ಯಗಳು ಮಾನವ ಜನ್ಮದ ಮಹತ್ವವನ್ನು ಸಾರುತ್ತವೆ. ಇಂತಹ ಶ್ರೇಷ್ಠವಾದ ಮಾನವಜನ್ಮವು ತನ್ನ ಉದ್ದೇಶಗಳನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರೆ ಆರೋಗ್ಯವು ಅತ್ಯವಶ್ಯವಾಗಿದೆ. ‘ಆರೋಗ್ಯವೇ ಭಾಗ್ಯ’ ಎಂಬ ಮಾತು ಆರೋಗ್ಯದ ಮಹತ್ವವನ್ನು ಸಾರುತ್ತದೆ. ನಮ್ಮ ಪ್ರಾಚೀನ ಮುನಿಗಳು, ಆರೋಗ್ಯವನ್ನು ಕುರಿತು ಅತ್ಯಂತ ಕಾಳಜಿಯನ್ನು ಹೊಂದಿದ್ದರು. ‘ಆಯುವೇದ’ ಶಾಸ್ತ್ರವೂ ಸಹ “ಧರ್ಮಾರ್ಥಕಾಮಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಸ್” ಎಂದಿದೆ. ಕವಿ ಕುಲಗುರು ಕಾಳಿದಾಸನೂ ಸಹ ತನ್ನ ಕುಮಾರಸಂಭವ ಮಹಾಕಾವ್ಯದಲ್ಲಿ “ಶಾರೀರಮಾಯಂ ಖಲು ಧರ್ಮಸಾಧನಸ್” ಎಂಬುದಾಗಿ ಆರೋಗ್ಯದ ಮಹತ್ವವನ್ನು ಸೃಷ್ಟಿಪಡಿಸಿದ್ದಾನೆ.

ಉತ್ತಮವಾದ ಆರೋಗ್ಯಕ್ಕೆ ಪರ್ಯಾಯನಾಮವೇ “ಸ್ವಾಸ್ಥ್ಯ”. ಸ್ವಾಸ್ಥ್ಯ ಎಂದರೆ ಶಾರೀರಕ ಮಾನಸಿಕ ಸಮಸ್ಥಿತಿ. ಅಂದರೆ ಆಯಾಸ, ಆಲಸ್ಯ, ಕಳವಳ ಇತ್ಯಾದಿ ದೋಷಗಳಿಲ್ಲದ ಸುಸ್ಥಿತಿಯಲ್ಲಿರುವುದು. “ಸ್ವಸ್ಥ” ಎಂದರೆ ಯಾರು? ಎಂಬ ಪ್ರಶ್ನೆಗೆ ಆಯುವೇದವು ಹೀಗೆ ಉತ್ತರಿಸಿದೆ:
ಸಮದೋಷः ಸಮಾಗಿಂಶ ಸಮಧಾತುಮಲಕ್ರಿಯः ।

ಪ್ರಸನ್ನಾತಮೆಂದ್ರಿಯಮನಾಃ ಸ್ವಸ್ಥ ಇತ್ಯಭಿಧಿಯತे ॥ (ಸುಶ್ರೂತ.ಸ್.ಅ-೭೫/೪೧)

“ಸಮತೋಲನಸ್ಥಿತಿಯಲ್ಲಿರುವ ದೋಷಗಳು, ಹಿತಕರಸ್ಥಿತಿಯಲ್ಲಿರುವ ಕಿಂಚಿತ್ (ಅಗ್ನಿ), ಸುಸ್ಥಿತಿಯಲ್ಲಿರುವ ಅಂಗಾಂಶಗಳು (Tissues) ಹಾಗೂ ಅವುಗಳ ಜೀವದ್ರವ್ಯಕ್ತಿಯಿಯ ಪರಿಣಾಮಗಳು, ಜೊತೆಗೆ ಬುದ್ಧಿ, ಮನಸ್ಸು ಮತ್ತು ಆಶ್ಚರ್ಯ ಸಮಸ್ಥಿತಿಯನ್ನು ತರುವುದರ ಮೂಲಕ ಆರೋಗ್ಯ ಸ್ಥಿತಿಯನ್ನು ರೂಪಿಸುತ್ತವೆ” ಸ್ವಸ್ಥವಾದ ಮಾನವ, ಶರೀರ ಮಾತ್ರದಿಂದಲೇ ಏನನ್ನಾದರೂ ಸಾಧಿಸಬಹುದು. Health is wealth ಎಂಬ ಮಾತು ಮತ್ತೆ ಮತ್ತೆ ಇದನ್ನು ಸ್ವಷ್ಟಪಡಿಸುತ್ತದೆ. “ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ...” ಎಂಬ ದಾಸವಾಣಿಯೂ ಸಹ ಮಾನವಜನ್ಮದ ಹಿರಿಮೆ-ಗರಿಮೆಗಳನ್ನು ಸಾರುತ್ತದೆ ಹಾಗೆಯೇ.

ಪುನರ್ವಿಂತಂ ಪುನರ್ಮಿತ್ರಂ ಪುನರ್ಭಾರ್ಯಾ ಪುನರ್ಮಹಿ ।

ಎತತ್ಸರ್ವ ಪುನರ್ಲಭಿಂ ನ ಶರೀರಂ ಪುನಃ ಪುನಃ ॥

ಎಂಬ ಸುಭಾಷಿತವು ಶರೀರ ಪ್ರಾಪ್ತಿಯ ಮಹತ್ವವನ್ನು ಮನದಟ್ಟಿ ಮಾಡುತ್ತದೆ. ಆದ್ದರಿಂದ ಭಾಗ್ಯವಶದಿಂದ ದೊರಕಿರುವ ಶರೀರವನ್ನು ಜತನದಿಂದ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾಮಿ ವಿವೇಕಾನಂದರೂ ಸಹ ಶರೀರವನ್ನು ಕುರಿತು ಈ ರೀತಿ ಅಭಿಪ್ರಾಯಪಡುತ್ತಾರೆ. “ಈ ದೇಹವು ಜೀವಾತ್ಮನು ವಾಸಿಸುವ ಸ್ಥಳ. ಕರ್ಮಗಳನ್ನು ಮಾಡುವುದು ಇದರ ಮೂಲಕವಾಗಿಯೇ. ಯಾರು ಇದನ್ನು ಒಂದು ನರಕ ಕುಂಡವನ್ನಾಗಿ ಮಾಡುತ್ತಾರೋ ಅವು ದೋಷಿಗಳು ಮತ್ತು ಇದನ್ನು

ಕಡೆಗಳಿನುವವರು ದೋಹಿಗಳು.” ಆರೋಗ್ಯವೆಂದರೆ ಕೇವಲ ಶಾರೀರಕ ಸುಸ್ಥಿತಿ ಮಾತ್ರವಲ್ಲ; ಬದಲಾಗಿ ಇಂದಿಯ, ಮನಸ್ಸು ಹಾಗೂ ಆತ್ಮವಿಷಯಕವಾಗಿಯೂ ಆಗಿರುತ್ತದೆ ಎಂಬುದು ಸನಾತನ ಭಾರತೀಯ ಜಿಂತನೆ. ಪಾಶ್ಚಾತ್ಯ ವ್ಯಾದಿಕೀಯ ಶಾಸ್ತ್ರವೂ ಇತ್ತೀಚಿನ ದಿನಗಳಲ್ಲಿ ಈ ಕುರಿತಾದ ಅಭಿಪ್ರಾಯಕ್ಕೆ ತನ್ನ ಸಹಮತವನ್ನು ವ್ಯಕ್ತಪಡಿಸಿದೆ. ದೇಹ, ಮನಸ್ಸು ಮತ್ತು ಆತ್ಮಗಳಿಂಬ ತ್ರಿಪಾದಗಳ ಮೇಲೆ ನಮ್ಮ ಸ್ವಾಸ್ಥ್ಯವು ನೆಲೆಯಾಗಿರುತ್ತದೆಂದು ಹೇಳಲಾಗುತ್ತದೆ. ಆರೋಗ್ಯವಾಗಿರಬೇಕೆಂದರೆ ಕೇವಲ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಸಹ ಸರಿಯಾದ ಸ್ಥಿತಿಯಲ್ಲಿರಿಸಿಕೊಳ್ಳಬೇಕಾಗುತ್ತದೆ. ಆದುದರಿಂದ ಇಂದಿನ ದಿನಗಳಲ್ಲಿ “ಪರಿಸರದೊಂದಿಗೆ ಸ್ನೇಹದಿಂದಿರಬೇಕೆಂಬ” ಪ್ರಹೇಳಿಕೆಗಳು ಜಲಾವಣೆಯಲ್ಲಿವೆ. ಭಾರತೀಯ ವ್ಯಾದಿಶಾಸ್ತರದಲ್ಲಿ ನಿಸಗ್ರದೊಡನೆ ಹೇಗೆ ಹೊಂದಾಣಿಕೆಯಿಂದಿರಬೇಕೆಂಬ ಉಪಾಯಗಳನ್ನು ಸುಸ್ವಷ್ಟಿಪಡಿಸಿದೆ. ಗೀತಾಚಾರ್ಯನೂ ಸಹ

“ಯुಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸ್ತಾ

ಯುಕ್ತಸ್ವಪ್ನಾವಾಖೋಧಸ್ಯ ಯೋಗೋ ಭವತಿ ದೃಃಖಾ ॥”

ಎಂಬುದಾಗಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಮನಮುಖ್ಯವಂತೆ ನಿರೂಪಿಸಿದ್ದಾನೆ. ಯುಕ್ತವಾದ ಆಹಾರ, ವಿಹಾರ, ನಡವಳಿಕೆ, ಕ್ರಿಯಾಕಲಾಪಗಳು, ನಿದ್ರೆ, ಜಾಗರಣಗಳನ್ನು ರೂಢಿಸಿಕೊಂಡರೆ, ಮಾನಸಿಕ ಹಾಗೂ ಶಾರೀರಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.” ಮೇಲೆ ತಿಳಿಸಿದ ವಿಷಯಗಳನ್ನು ಒಂದಾದ ನಂತರ ಒಂದನ್ನು ವಿಸ್ತಾರವಾಗಿ ಚರ್ಚಿಸೋಣ.

I. ಆಹಾರ – ಆಹಾರಃ ।

ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ಮೂರು ಬಗೆಯ ಆಹಾರಗಳು ಪ್ರಕೃತಿಯಲ್ಲಿ ದೊರಕುತ್ತವೆ. ಆಯಾ ಸ್ವಭಾವದವರಿಗೆ ಅಂತಹ ಆಹಾರಗಳು ಇಷ್ಟವಾಗುತ್ತವೆ. ಅವುಗಳನ್ನು ಈ ಕೆಳಕಂಡಂತೆ ನಿರೂಪಿಸಲಾಗಿದೆ.

1. ಆಯು: ಸತ್ವಬಲಾರೋಗ್ಯಸುಖಪ್ರಿತಿವಿರ್ಥನಾಃ |
ರಸ್ಯಾಃ ಸ್ತಿಂಧಾಃ ಸ್ಥಿರಾ ಹೃಥಾಃ ಆಹಾರಃ ಸಾತ್ವಿಕಪ್ರಿಯಾಃ ॥
2. ಕಟ್ವಮ್ಲಲವಣಾತ್ಯುಷಾತೀಧಣರ್ಕಷಾವಿದಾಹಿನಾಃ |
ಆಹಾರ ರಾಜಸಸ್ಯೇಷಾ ದೃಃಖಶೋಕಾಮಯಪ್ರದಾಃ ॥
3. ಯಾತಯಾಮಂ ಗತರಸಂ ಪೂತಿಪರ್ಯುಷಿತಂ ಚ ಯತ್ ।
ತಾಂತ್ರಿಷಿಷ್ಟಮಾಣಿ ಚಾಮೇಧಂ ಭೋಜನं ತಾಮಸಪ್ರಿಯಮ् ॥

II. ಆಹಾರ ಪರಿಮಾಣ : ಆಹಾರಪರಿಮಾಣಃ ।

ವ್ಯಾಕ್ಷಿಯೋಭ್ಯನು ಎಷ್ಟು ಆಹಾರವನ್ನು ಸೇವಿಸಬೇಕೆಂದು ಈ ರೀತಿ ನಿರೂಪಿಸಲಾಗಿದೆ.

4. ಜಠರಂ ಪೂರ್ಯೇದರ್ಥ ತದರ್ಥ ತಂ ಜಲೇನ ಚ ।
ವಾಯೋಃ ಸಂಚರಣಾರ್ಥ ತು ಭಾಗಮರ್ಥ ವಿವರ್ಜಯೇತ್ ॥

III. ನೀರೋಗಿ ಯಾರು? ಕೌರುಕ್?

5. ಹಿತಭುಕ್ ಮಿತಭುಕ್ ಋತುಭುಕ್ ಋತುಭುಕ್ ಕ್ಷುತಭುಕ್ ಚಾರುಕ್ ।

IV. હંકુદ મુહુર્ભૂ : પથ્યસ્ય મહત્વમ् ।

6. પથ્યે સતિ વદ વैદ્ય કિમૌષધેન।
પથ્યેઽસતિ વદ વैદ્ય કિમૌષધેન ।

V. અભૃકાર યોગલાશક : અત્યાહાર: યોગનાશક: ।

7. અત્યાહાર: પ્રયાસશ્ર પ્રજલ્પો નિયમાગ્રહ: ।
જલસર્જશ્ર લૌલ્યંચ ષડિભર્યોગો વિનશ્યતિ ॥

VI. અનૂદ મુહુર્ભૂ : અન્નસ્ય મહત્વમ् ।

8. પૂજયેદશાનં નિત્યં અદ્યાચ્વતદકુત્સયન् ।
દૃષ્ટ્વા હૃષ્યેત્ પ્રસીદેચ્ચ પ્રતિનન્દેચ્ચ સર્વશા: ॥ (મનુઃ)

9. પૂજિતં હૃશાનં નિત્યં બલમૂર્જ ચ યચ્છતિ ।
અપૂજિતન્તુ તદ્ભુકું ઉભયં નાશયેદિદમ् ॥

VII. વ્યાયામ – વ્યાયામઃ ।

૧૦. શરીરાયાસજનકં કર્મ વ્યાયામસંજકમ् ।

૧૧. તુલાભ્રમણગુણાકર્ષ ધનુરાકર્ષણાદિભિ: ।
આયામો વિવિધાઙ્ગાનાં વ્યાયામ ઇતિ કીર્તિત: ॥

૧૨. પરિશ્રમો મિતાહારો ભૂગતાવશ્ચિનીસુતૌ ।
તાવનાદૃત્ય નૈવાહં વैદ્યમન્યં સમાશ્રયે ॥

૧૩. શનૈર્રર્થ શનૈ: પન્થા: શનૈ: પર્વતમારુહેત્ ।
શનૈર્વિદ્યા ચ ધર્મશ્ર વ્યાયામશ્ર શનૈ: શનૈ: ॥

VIII. સૂયોનમલાશ્ચુર્દ મુહુર્ભૂ : સૂર્યનમસ્કારસ્ય મહત્વમ् ।

૧૪. આદિત્યસ્ય નમસ્કારં યે કુર્વન્તિ દિને દિને ।
જન્માન્તરસહસ્રેષુ દારિદ્ર્યં નોપજાયતે ॥

IX. જલધાર – જલપાનમ्

૧૫. અજીર્ણ ભોજનં વારિ જીર્ણ વારિ બલપ્રદમ् ।
ભોજને ચામતં વારિ ભોજનાન્તે વિષપ્રદમ् ॥ (વૃદ્ધચાણક્યઃ)

१६. अत्यम्बुपानात् न विपच्यतेऽन्नं
 निरम्बुपानाच्च स एव दोषः।
 तस्मान्नरो वह्निविवर्धनाय
 मुहुर्मुहुर्वारि पिबेदभूरि ॥ (क्षेमकुतूहलम्)

X. क्षैरप्तान – घज्जगे – दधि (मौषर) घक्कड्डु – क्षीरपानं – तक्र – दधिमहत्वम् ।

१७. नो चेद्गवां यदि पयः पृथिवीतलेऽस्मिन्

संवर्धनं न च भवेत् विधिसन्ततीनाम् ।

यो जायते विधिवशेन तु सोऽपि रुक्षो

निर्वार्यशक्तिरहितोऽतिकृशः कुरूपः ॥

१८. अमरत्वं यथा स्वर्गे देवानाममृतादभवेत् ।

तक्रादभूमौ तथा नृणां अमरत्वं हि जायते ॥

१९. यत्र नास्ति दधिमन्थनघोषो यत्र नो लघुलघूनि शिशूनि

यत्र नास्ति गुरुगौरवपूजा तानि किं बत गृहाणि वनानि ॥

XI. घुङ्गायाम – प्राणायामः

२०. यो जीवति जीवोऽयं निर्जीवो यं विना भवेत् ।

सप्राण इति विख्यातो वायुः क्षेत्रचरः परः ॥

२१. प्राणायामेन युक्तेन सर्वरोगक्षयो भवेत्।

अयुक्ताभ्यासयोगेन सर्वरोगस्य सम्भवः ॥

२२. यावद्वायुः स्थितो देहे तावज्जीवनमुच्यते ।

मरणं तस्य निष्क्रान्तिः ततो वायुं निरोधयेत् ॥

२३. यथा सिंहो गजो व्याघ्रो भवेद्वश्यः शनैः शनैः ।

तथैव सेवितो वायुः अन्यथा हन्ति साधकम् ॥

२४. दह्यन्ते ध्मायमानानां धातूनां हि यथामलाः ।

तथेन्द्रियाणां दह्यन्ते दोषा प्राणस्य निग्रहात् ॥

XII. सून्दर घक्कड्डु – स्नानस्य महत्वम् ।

२५. नैर्मल्यं भावशुद्धिश्च विना स्नानं न युज्यते ।

तस्मात् कायविशुद्ध्यर्थं स्नानमादौ विधीयते ॥

२६. स्नानमूलाः क्रियास्सर्वाः श्रुत्युदितो नृणाम् ।
तस्मात् स्नानं निषेवेत् श्रीपुष्ट्यारोग्यवर्धनम् ।

२७. प्रातः स्नानं गवां सेवा आगमः पुष्पवाटिका।
माता-पित्रोश्च शुश्रूषा शास्त्राय च सुखाय च ॥

२८. स्नानं नाम मनःप्रसादजननं दुःस्वप्नविध्वंसनं
शौचस्यायतनं मलापहरणं संवर्धनं तेजसः।
रूपद्योतकरं रिपुप्रमथनं कामाग्निसन्दीपनं
नारीणां च मनोहरं श्रमहरं स्नाने दशैते गुणाः ॥

२९. न स्नानं आचरेत् भुक्त्वा नातुरो न महानिशि ।
न वसोभिः सहाजस्त्रं नाविज्ञाते जलाशये ॥

३०. नदीषु देवखातेषु तडागेषु सरःसु च ।
स्नानं समाचरेन्नित्यं गर्तप्रस्त्रवणेषु च ॥

XIII. छेष्ठ – शौचम् ।

३१. शौचं च द्विविधं प्रोक्तं बाह्यमध्यन्तरं तथा ।
मृज्जलाभ्यां स्मृतं बाह्यं मनः शुद्धिस्तथान्तरम् ॥

३२. अद्विर्गात्राणि शुद्ध्यन्ति मनः सत्येन शुद्ध्यति ।
विद्यातपोभ्यां भूतात्मा बुद्धिज्ञनेन शुद्ध्यति ॥

३३. सर्वेषामेव शौचानां अर्थशौचं परं स्मृतम् ।
योऽर्थं शुचिर्हि स शुचिः न मृद्धारिशुचिः शुचिः ॥

३४. उपानहौ च वासश्च धृतमन्यैर्न धारयेत् ।
उपवीतमलङ्घारं स्रजं करकमेव च ॥

३५. नाप्सु मूत्रपुरीषं वा ष्ट्रीवनं वा समुत्सृजेत् ।
अमेध्यलिप्रमन्यद्वा लोहितं वा विषाणि वा ॥

ಅನುವಾದ ಮತ್ತು ಟಿಪ್ಪಣಿ

1. ಆಯಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ವೃದ್ಧಿಗೊಳಿಸುವಂತಹ ರಸಯಕ್ತವಾದ, ತುಪ್ಪದಿಂದ ತಯಾರಾದ, ಸ್ಥಿರವಾಗಿರುವ, ಸ್ವಭಾವಿಕವಾಗಿಯೇ ಮನಸ್ಸಿಗೆ ಪ್ರಿಯವಾದ ಆಹಾರಗಳು ಸಾತ್ವಿಕರಿಗೆ ಪ್ರಿಯವಾಗಿರುತ್ತವೆ.
2. ಕಹಿ, ಹುಳಿ, ಉಪ್ಪು, ಕಾರವಾದ, ಅತಿ ಬಿಸಿಯಾದ (ತೀಷ್ಪ್ತ) ಖಾರವಾದ, ಹುರಿದ, ದಾಹವನ್ನುಂಟು ಮಾಡುವ, ದುಃಖ, ಜಿಂತೆ ಮತ್ತು ರೋಗಾದಿಗಳನ್ನುಂಟು ಮಾಡುವ ಆಹಾರ ಪದಾರ್ಥಗಳು ರಾಜಸ-ಸ್ವಭಾವದವರಿಗೆ ಪ್ರಿಯವಾಗಿರುತ್ತವೆ.
3. ಯಾವ ಆಹಾರವು ತಯಾರಿಸಿ ಬಹಳ ಸಮಯವಾಗಿದೆಯೋ, ರಸವಿಹೀನವಾಗಿದೆಯೋ, ದುರ್ಗಂಧಮಯವಾಗಿದೆಯೋ ಹಾಗೂ ಅಪವಿಶ್ವಾಗಿದೆಯೋ ಅದು ತಾಮಸರಿಗೆ ಪ್ರಿಯವಾದುದು.
4. ಹೊಟ್ಟೆಯ ಅರ್ಥಭಾಗವನ್ನು ಆಹಾರದಿಂದಲೂ, ಕಾಲುಭಾಗವನ್ನು ನೀರಿನಿಂದಲೂ ತುಂಬಿಸಿ ಉಳಿದ ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಹಾಗೆಯೇ ಬಿಡಬೇಕು. (ಹೊಟ್ಟೆ ತುಂಬುವಷ್ಟು ಆಹಾರವನ್ನು ಸೇವಿಸಬಾರದು ಎಂಬುದು ತಾತ್ಪರ್ಯ).
5. ಹಿತವಾದ, ಮಿತವಾದ, ವಸಂತಾದಿ ಮತುಗಳಿಗನುಗಳವಾದ, ಯಜ್ಞಾಪ್ತಿತವಾದ, ಹಸಿವಾದಾಗ ತಿನ್ನುವವನು ರೋಗಮುಕ್ತನು. (ಅನ್ನವನ್ನು ಹಸಿವಾದಾಗ ಮಾತ್ರ ಸೇವಿಸಬೇಕು). ಆಗ ಮಾತ್ರ ವೃಕ್ಷೀಯ ನಿರೋಗಿಯಾಗಲು ಸಾಧ್ಯ.
6. ಎಲ್ಲೆ ವೈದ್ಯನೇ ! ಪರ್ಯಾಪ್ತಿರುವಾಗ ಜೈಷಧದಿಂದೇನು ಪ್ರಯೋಜನ ? ಪರ್ಯಾಪ್ತಿಲ್ಲದಿರುವಾಗ ಯಾವ ಜೈಷಧಿಯಿಂದಲೂ ಪ್ರಯೋಜನವಿಲ್ಲ.
7. ಅತಿಯಾದ ಆಹಾರ ಸೇವನೆಯಿಂದ, ಆಯಾಸದಿಂದ, ಹೆಚ್ಚು ಮಾತನಾಡುವುದರಿಂದ, ಆಗ್ರಹಪೂರ್ವಕವಾದ ನಿಯಮಗಳಿಂದ, ಬಹುಜನರ ಸಂಗದಿಂದ ಮತ್ತು ಲೋಲುಪತೆಯಿಂದ ಯೋಗವು ನಾಶವಾಗುತ್ತದೆ.
8. ಅನ್ನವನ್ನು ನಿತ್ಯವೂ ಮೂರಿಸಬೇಕು ಮತ್ತು ನಿಂದಿಸದೆ ಅದನ್ನು ಸ್ವೀಕರಿಸಬೇಕು. ಅನ್ನವನ್ನು ನೋಡಿ ಹಷ್ರಪದಬೇಕು ಮತ್ತು ಪ್ರಸನ್ನತೆಯನ್ನು ಹೊಂದಬೇಕು. ಹಾಗೂ ಇಂತಹ ಒಳ್ಳಿಯ ಆಹಾರಪ್ರಾಪ್ತಿಗಾಗಿ ಭಗವಂತನನ್ನು ಸೃಷ್ಟಿಸುತ್ತಾ ಅಭಿನಂದಿಸಬೇಕು. (ಅನ್ನದ ಕುರಿತ ಪ್ರಾಚೀನರ ಗೌರವಾದರಗಳು ಇದರಿಂದ ವೇದ್ಯವಾಗುತ್ತದೆ). ಅದನ್ನೂ ಶೈಕ್ಷಿಕೀಯೋಪನಿಷತ್ತು ಅಂತ ನ ನಿಂದಿಸಿ. | ತದ್ವರತ್ಮ | ಎಂದು ಆದೇಶಿಸಿದೆ.
9. ನಿತ್ಯವೂ ಮೂರಿಸಲ್ಪಟ್ಟ ಹಾಗೂ ಸೇವಿಸಲ್ಪಟ್ಟ ಅನ್ನವು ಶಕ್ತಿಯನ್ನು ಮತ್ತು ತೇಜಸ್ಸನ್ನು ಕೊಡುತ್ತದೆ. ಮೂರಿಸದೆ ಸೇವಿಸುವ ಅನ್ನವು ಇವೆರಡನ್ನೂ ನಾಶಪಡಿಸುತ್ತದೆ. (ಅನ್ನ ಕೇವಲ ಉದರಂಭರಣೆಯ ವಸ್ತುವಲ್ಲ. ಅದಕ್ಕಿಂತಲೂ ಮಿಗಿಲಾದ ಭಗವಂತನ ಪ್ರಸಾದ ಎಂಬ ಕೃತಕೃತ್ಯತಾಭಾವನೆಯು ಅದನ್ನು ಸೇವಿಸುವಾಗ ಅನುಸಂಧಾನವಾಗಬೇಕು ಎಂಬುದೇ ಇದರ ಆಶಯ).
10. ಶರೀರಕ್ಕೆ ಆಯಾಸವನ್ನುಂಟು ಮಾಡುವ ಚಟುವಟಿಕೆಯನ್ನು ವ್ಯಾಯಾಮವೆನ್ನುತ್ತೇವೆ.

11. ಮುದ್ದರದಂತಹ ಆಯುಧಗಳನ್ನು ತಿರುಗಿಸುವುದು, ಹಗ್ಗವನ್ನು ಎಳೆಯುವುದು, ಧನಸ್ವನ್ನು ಮೀಟುವುದು, ದೇಹದ ವಿವಿಧ ಅಂಗಾಂಗಗಳನ್ನು ಹಿಗ್ಗಿಸಿ ಕುಗ್ಗಿಸುವುದು, ಇತ್ಯಾದಿ ಕರ್ಮಗಳನ್ನು ಮಾಡುವುದನ್ನು ವ್ಯಾಯಾಮವೆನ್ನುತ್ತೇವೆ (ಇದು ವ್ಯಾಯಾಮದ ಸ್ಥರೂಪವನ್ನು ನಿರೂಪಿಸುತ್ತದೆ).
12. ಪರಿಶ್ರಮ ಮತ್ತು ಮಿತಾಹಾರ ಇವೆರಡೂ ಭೂಮಿಯಲ್ಲಿರುವ ಅಶ್ವಿನೀ ದೇವತೆಗಳು. ನಾನು ಇವೆರಡನ್ನೂ ಕಡೆಗಣಿಸಿ ಬೇರೊಬ್ಬ ವೈದ್ಯನನ್ನು ಆಶ್ರಯಿಸಲಾರೆ.
13. ದ್ರವ್ಯ ಸಂಪಾದನೆ, ಮಾರ್ಗಸಂಕ್ರಮಣ, ಪರ್ವತಾರೋಹಣ, ವಿದ್ಯಾರ್ಜನೆ, ಧನಾರ್ಜನೆ, ಹಾಗೂ ವ್ಯಾಯಾಮಗಳನ್ನು ಮೆಲ್ಲಮೆಲ್ಲನೆ ಮಾಡಬೇಕು.

ಸೂರ್ಯನಮಸ್ಕಾರದ ಮಹತ್ವ

14. ಸೂರ್ಯ ನಮಸ್ಕಾರವನ್ನು ಯಾರು ಪ್ರತಿನಿತ್ಯವೂ ಮಾಡುತ್ತಾರೋ ಅವರಿಗೆ ಮುಂದಿನ ಸಹಸ್ರಜನ್ಮಗಳಲ್ಲಿಯೂ ಬಡತನವುಂಟಾಗುವುದಿಲ್ಲ.

ಜಲಪಾನ

15. ಅಜೀರ್ಣವಾದಾಗ ಜಲಪಾನವು ಜೀಷಿಂದಂತೆ ಕೆಲಸ ಮಾಡುತ್ತದೆ. ಆಹಾರ ಜೀರ್ಣವಾದ ಮೇಲೆ ನೀರನ್ನು ಕುಡಿಯುವುದರಿಂದ ದೇಹವು ಬಲಿಷ್ಠವಾಗುತ್ತದೆ. ಉಂಟದ ಮಧ್ಯ ಒಂದು ರುಚಿಯಿಂದ ಇನ್ನೊಂದು ರುಚಿಯನ್ನು ಸವಿಯಲು ಜಲಪಾನ ಮಾಡಿದರೆ ಅಮೃತದಂತೆ ಆಗುತ್ತದೆ. ಆದರೆ ಉಂಟವಾದ ತಕ್ಷಣ ನೀರನ್ನು ಕುಡಿವುದು ಆರೋಗ್ಯಕ್ಕೆ ಹಾನಿಕರ.
16. ಅತಿಯಾಗಿ ನೀರನ್ನು ಕುಡಿದರೆ ತಿಂದ ಆಹಾರವು ಪಚನವಾಗುವುದಿಲ್ಲ. ನೀರನ್ನು ಕುಡಿಯದೇ ಇದ್ದರೂ ಸಹ ಅದೇ ಫಲ. ಆದ್ದರಿಂದ ಜರ್ತರಾಗ್ನಿಯು ಉದ್ದೀಪನಕ್ಕಾಗಿ ಸ್ಪಲ್ಪ ಸ್ಪಲ್ಪ ನೀರನ್ನು ಆಗಾಗ ಕುಡಿಯುತ್ತಿರಬೇಕು. ಕ್ಷೀರಪಾನ, ಮಜ್ಜಿಗೆ ಮತ್ತು ಮೊಸರಿನ ಮಹತ್ವ.
17. ಒಂದು ವೇಳೆ ಈ ಭೂಮಿಯಲ್ಲಿ ಹಸುವಿನ ಹಾಲು ಇಲ್ಲದೆ ಇರುತ್ತಿದ್ದರೆ ಈ ಲೋಕದಲ್ಲಿ ಬ್ರಹ್ಮದೇವರ ಸೃಷ್ಟಿಯೇ ಬೆಳೆಯುತ್ತಿರಲಿಲ್ಲ. ಒಂದು ವೇಳೆ ಬೆಳೆದಿದ್ದರೂ ಅದು ಕೃಶಾಗಿ, ನಿರ್ವಿಯಾಗಿ, ಬಲಹೀನವಾಗಿ, ಬಡಕಲಾಗಿ ಹಾಗೂ ಕುರೂಪಿಯಾಗಿ ಇರುತ್ತಿತ್ತು.
18. ಸ್ವರ್ಗದ ದೇವತೆಗಳಿಗೆ ಅಮೃತಪಾನದಿಂದ ಅಮರತ್ವವು ದೊರಕುವಂತೆ ಭೂಲೋಕದಲ್ಲಿ ಮಾನವರಿಗೆ ಮಜ್ಜಿಗೆಯ ಸೇವನೆಯಿಂದ ಉಂಟಾಗುತ್ತದೆ (ಮಜ್ಜಿಗೆಯ ಸೇವನೆಯಿಂದ ದೀರ್ಘಾಯಷ್ಟವು ಪ್ರಾಪ್ತಿಯಾಗುತ್ತದೆ).
19. ಎಲ್ಲಿ ಮೊಸರು ಕಡೆಯುವ ಶಬ್ದವಿಲ್ಲವೋ, ಎಲ್ಲಿ ಚಿಕ್ಕಮಟ್ಟ ಮಕ್ಕಳಿಲ್ಲವೋ, ಎಲ್ಲಿ ಗುರುಹಿರಿಯರಿಗೆ ಗೌರವಾದರಗಳು ಇರುವುದಿಲ್ಲವೋ ಅವುಗಳು ಮನೆಮಂದಿರಗಳೇನು? ಅಲ್ಲ ನಿಜವಾಗಿಯೂ ಅವು ಕಾಡುಗಳು.

ಪ್ರಾಣಾಯಾಮ

20. ಯಾವುದರಿಂದ ಜೀವಿಯು ಜೀವಿಸುತ್ತಾನೋ, ಯಾರಿಲ್ಲದೆ ಜೀವವು ನಿರ್ಜೀವವಾಗುತ್ತದೆಯೋ ಅದನ್ನು ‘ಪ್ರಾಣ’ವೆಂದು ಕರೆಯುತ್ತಾರೆ. ಅಂತಹ ಪ್ರಾಣವಾಯಾಮವು ಶರೀರದ ಒಳಹೊಕ್ಕು ಅಶ್ವಂತ ಶೈಷ್ವನೆನಿಸಿದ್ದಾನೆ.
21. ಸೂಕ್ತವಾದ ಅಭ್ಯಾಸದೊಂದಿಗೆ ಪ್ರಾಣಾಯಾಮವನ್ನು ಮಾಡಿದರೆ ಸಕಲ ರೋಗಗಳೂ ನಾಶವಾಗುತ್ತವೆ. ಸರಿಯಾದ ಅಭ್ಯಾಸವಿಲ್ಲದೆ ಬೇಕಾಬಿಟ್ಟಿ ಪ್ರಾಣಾಯಾಮವನ್ನು ಮಾಡಿದರೆ ಎಲ್ಲ ರೋಗಗಳೂ ಬರಬಹುದು.
22. ಶರೀರದಲ್ಲಿ ವಾಯುವಿನ ಸಂಚಾರವಿರುವವರೆಗೆ ಜೀವನ ಅಸ್ತಿತ್ವವಿರುತ್ತದೆ. ಪ್ರಾಣ ಹೊರಹೋದರೆ ಮರಣನಿಶ್ಚಯ. ಆದ್ದರಿಂದ ಪ್ರಾಣಾಯಾಮವನ್ನು ಚೆನ್ನಾಗಿ ಅಭ್ಯಸಿಸಿ ದೀರ್ಘಾಯುಷ್ಯವನ್ನು ಹೊಂದಬೇಕು.
23. ಹೇಗೆ ಸಿಂಹ, ಆನೆ ಮತ್ತು ಹುಲಿ ಮೊದಲಾದ ವನ್ಯಮೃಗಗಳು ಮೆಲ್ಲಮೆಲ್ಲನೆ ವಶವಾಗುತ್ತವೆಯೋ ಹಾಗೆಯೇ ನಿಧಾನವಾಗಿ ವಾಯುವನ್ನು ಸೇವಿಸುತ್ತಾ ಪ್ರಾಣಾಯಾಮವನ್ನು ಅಭ್ಯಸಿಸಬೇಕು. ಇಲ್ಲದಿದ್ದರೆ ಅಬಧಿ ಪ್ರಾಣಾಯಾಮವು ಸಾಧಕನಿಗೆ ಹಾನಿಯನ್ನುಂಟುಮಾಡುತ್ತದೆ.
24. ಬಂಗಾರ ಮುಂತಾದ ಧಾರುಗಳನ್ನು ಬೆಂಕಿಯಲ್ಲಿ ಸುಟ್ಟು ಮುಟ್ಟಿಟ್ಟಾಗ ಅವುಗಳ ಕಲ್ಲುಶವು ನಾಶವಾಗುವಂತೆ ಪ್ರಾಣಾಯಾಮದಿಂದ ಇಂದ್ರಿಯಗಳ ದೋಷಗಳು ನಾಶವಾಗುತ್ತವೆ.

ಸ್ವಾನ - ಶೌಚದ ಮಹತ್ವ

25. ಶರೀರ ಮತ್ತು ಮನಸ್ಸುಗಳ ನಿರ್ಮಲತೆ ಹಾಗೂ ಭಾವಶುದ್ಧಿಗಳು ಸ್ವಾನವಿಲ್ಲದೆ ಸಂಭವಿಸಲಾರವು. ಆದ್ದರಿಂದ ಶಾರೀರಿಕ ಮತ್ತು ಮಾನಸಿಕ ಕಾರ್ಯಚಟುವಟಿಕೆಗಳ ಶುದ್ಧಿಗಾಗಿ ಸ್ವಾನವಿಧಿಗಳನ್ನು ಹೇಳಲಾಗಿದೆ. (ಸ್ವಾನದಿಂದ ದೇಹಾಲಸ್ಯವು ದೂರವಾಗಿ ಮನಸ್ಸು ಉಲ್ಲಂಘಿತವಾಗುತ್ತದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ದೈನಂದಿನ ಪ್ರಾತಃಕಾಲದ ಸ್ವಾನವು ಅಶ್ವಂತ ಉಪಕಾರಿಯಾಗಿದೆ).
26. ಶ್ರುತಿ ಮತ್ತು ಸ್ವಂತಿಗಳಲ್ಲಿ ವಿಧಿಸಿರುವ ಎಲ್ಲ ಕ್ರಿಯೆಗಳೂ ಸ್ವಾನದಿಂದಲೇ ಆರಂಭವಾಗುತ್ತವೆ. ಆದ್ದರಿಂದ ಸಂಪತ್ತು, ಮಷಿ ಹಾಗೂ ಆರೋಗ್ಯವನ್ನು ನೀಡುವ ಸ್ವಾನವನ್ನು ದೈನಂದಿನ ಕೃತ್ಯವನ್ನಾಗಿ ಮಾಡಬೇಕು.
27. ಪ್ರಾತಃಕಾಲದಲ್ಲಿ ಸ್ವಾನ, ಗೋಸೇವೆ, ತರಕಾರಿ ಹಣ್ಣುಗಳ ಕೈತೋಟ, ಹೂದೋಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ತಂದೆ ತಾಯಿಗಳ ಶುಶ್ಲಾಷ್ಮೇ ಇವು ಶಾಸ್ತ್ರಾಚರಣೆಗೂ, ವೈಯಕ್ತಿಕ ಸುಖಕ್ಕೂ ಅನುಕೂಲವಾಗುವುದು.

28. ಸಾನವು ಮನಸ್ಸಿಗೆ ಪ್ರಸನ್ನತೆಯನ್ನಂಟು ಮಾಡುತ್ತದೆ. ದುಃಖಪ್ರಯತ್ನನ್ನು ಹೋಗಲಾಡಿಸುತ್ತದೆ. ಶುಚಿಶ್ವಕ್ಕೆ ಮನೆಯಂತಾಗುತ್ತದೆ. ಕೊಳೆಯನ್ನು ತೊಳೆಯುತ್ತದೆ, ಶರೀರದ ಕಾಂತಿಯನ್ನು ಹೆಚ್ಚಿಸುತ್ತದೆ, ರೂಪವನ್ನು ಬೆಳಗಿಸುತ್ತದೆ, ಶತ್ರುಗಳನ್ನು ನಾಶಪಡಿಸುತ್ತದೆ. ಕಾಮಾಗ್ನಿಯನ್ನು ಉದ್ದೀಪನಗೊಳಿಸುತ್ತದೆ, ಸ್ತ್ರೀಯ ಮನಸ್ಸಿಗೆ ಆಕರ್ಷಣೀಯವಾಗಿ ತೋರುತ್ತದೆ ಮತ್ತು ಆಯಾಸವನ್ನು ಪರಿಹರಿಸುತ್ತದೆ. ಹೀಗೆ ಸಾನದ ಹತ್ತು ಗುಣಗಳನ್ನು ನಿರೂಪಿಸಲಾಗಿದೆ.,
29. ಉಟವಾದ ಮೇಲೆ ಸಾನ ಮಾಡಬಾರದು, ರೋಗವಿರುವಾಗ ಸಾನ ಮಾಡಬಾರದು, ಅರ್ಥರಾತ್ರಿಯಲ್ಲಿಯೂ ಸಾನ ಮಾಡಬಾರದು, ಹಾಗೂ ಆಳವನ್ನರಿಯದ ಜಲಾಶಯಗಳಲ್ಲಿ ಸಾನ ಮಾಡಬಾರದು.
30. ನದಿಗಳಲ್ಲಿ, ದೇವಾಲಯಗಳ ತೀರಗಳಲ್ಲಿ, ಕೆರೆ ಸರೋವರಗಳಲ್ಲಿ, ನೀರಿನ ಮಡು ಹಾಗೂ ಹರಿಯವ ರುರಿಗಳಲ್ಲಿ ನಿತ್ಯ ಸಾನ ಮಾಡಬೇಕು.

ಶೌಚ

31. ಭಾರ್ಯ ಮತ್ತು ಅಭ್ಯಂತರ ಎಂಬುದಾಗಿ ಶೌಚವು ಎರಡು ವಿಧ. ಮೃತ್ತಿಕೆ ಮತ್ತು ನೀರಿನಿಂದ ಮಾಡುವ ಸಾನವು ಭಾರ್ಯಸಾನವಾದರೆ ಮನಸ್ಸನ ಕಲ್ಪವನ್ನು ತೊಳೆದು ಶುದ್ಧಿಯಾಗಿಸಿಕೊಳ್ಳುವುದು ಅಭ್ಯಂತರ ಸಾನ. (ಪವಿತ್ರವಾದ ಮೃತ್ತಿಕೆಯಿಂದ ಗೋಮಯ - ಗೋಮೂತ್ರ ಮೈತ್ರೇಕಣಣಯಿಂದ ಸಾನ ಮಾಡುವುದು ಶಾಸ್ತ್ರವಿಹಿತವಾಗಿದೆ).
32. ಜಲದಿಂದ ದೇಹವು ಶುಚಿಯಾಗುತ್ತದೆ, ಸತ್ಯ ಸಂಧತೆಯಿಂದ ಮನಸ್ಸ ಶುದ್ಧವಾಗುತ್ತದೆ. ವಿದ್ಯ ಹಾಗೂ ತಪಸ್ಸಗಳಿಂದ ಆತ್ಮವು ಶುಚಿಯಾಗುತ್ತದೆ ಹಾಗೂ ಸುಜ್ಞಾನದಿಂದ ಬುದ್ಧಿಯು ಶುದ್ಧವಾಗುತ್ತದೆ.
33. ಎಲ್ಲ ವಿಧವಾದ ಶುಚಿಶ್ವಗಳಿಗಿಂತ ಅರ್ಥ ಶೌಚವೇ ಪರಮಶ್ರೇಷ್ಠವಾಗಿದೆ. ಅರ್ಥಶುದ್ಧಿ ಉಳ್ಳವನೇ ನಿಜವಾದ ಶುದ್ಧನು. ಮಣ್ಣ ಮತ್ತು ನೀರಿನಿಂದ ಮಾಡುವ ಶೌಚವು ಶೌಚವೇ ಅಲ್ಲ. (ಅರ್ಥಶೌಚದ ಮಹತ್ವವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಸರ್ವೇಗಸುಣಾ: ಕಾಂಚನಮಾಶ್ರಯಿಂತಿ ಎಂಬ ಮಾತಿನಂತೆ ಲೋಕದಲ್ಲಿ ಮೋಸ, ವಂಚನೆ, ಇತ್ಯಾದಿ ದುರುಣಣಗಳಿಂದ ಅರ್ಥ ಸಂಪಾದನೆ ಪಾಪಕ್ಕೆ ಕಾರಣವಾದರೆ, ಸತ್ಯ, ಧರ್ಮ, ಪ್ರಾಮಾಣಿಕಮಾರ್ಗದಲ್ಲಿ ಸಂಪಾದಿಸಿದ ಅರ್ಥ ಎಂದರೆ ಧನವು ಮಣಿವನ್ನು ತಂದುಕೊಡುತ್ತದೆ.
34. ಬೇರೆಯವರು ಧರಿಸಿದ ಪಾದರಕ್ಷೆ, ಬಟ್ಟೆ, ಉಪನೀತ (ಒಳಉಡುಮ) ಅಲಂಕಾರ ಸಾಮಗ್ರಿಗಳಾದ ಆಭರಣ, ಹಾರ ಮತ್ತು ಕಮಂಡಲ (ಕೈ ಪಾತ್ರಗಳು) ಇವುಗಳನ್ನು ಮತ್ತೊಬ್ಬರು ಬಳಸಬಾರದು.
35. ನದಿ ಮೊದಲಾದ ನೀರಿನಲ್ಲಿ ಮಲ-ಮೂತ್ರ ವಿಸರ್ಜನೆ, ಉಗುಳವುದು, ಇತ್ಯಾದಿಗಳನ್ನು ಮಾಡಬಾರದು. ಅಂತಹೀ ಅಮೇಧ್ಯಲಿಪ್ತವಾದ (ಮಲ ಮೂತ್ರಗಳಿಂದ ಅಂಟಿದ) ಯಾವುದೇ ವಸ್ತುಗಳನ್ನಾಗಲೀ, ರಕ್ತವನ್ನಾಗಲೀ, ವಿಷವನ್ನಾಗಲೀ ಹಾಕಬಾರದು.

(ಮೇಲಿನ ಎರಡೂ ಶ್ಲೋಕಗಳು ಸಾರ್ವಜನಿಕ ಶೌಚವನ್ನು ಕುರಿತು ವಿವರಿಸಲಾಗಿದೆ. ಸರ್ವಕಾಲಕ್ಕೂ ಸಕಲ ದೇಶಕ್ಕೂ ಅತ್ಯವಶಕವಾದ ಶಿಸ್ತ-ಸಂಯಮಗಳನ್ನು ಅಡವಳಿಸಿಕೊಂಡಾಗ ಸಾಮಾಜಿಕ ಸಾಫ್ಟ್‌ವನ್ನು ಕಾಪಾಡಬಹುದೆಂಬ ಎಚ್ಚರಿಕೆಯ ಪಾಠವನ್ನು ಹೇಳಲಾಗಿದೆ)

अष्टाङ्गयोगपरिचयः

१. अथ योगं प्रवक्ष्यामि साङ्गं संवित्प्रदायकम् ।
ऐक्यं जीवात्मनोराहुः योगं योगविशारदाः ॥
२. पुराणपुरुशस्यान्ये ज्ञानमाहुर्विशारदाः ।
जित्वादावात्मनः शत्रून् कामादीन् योगमभ्यसेत् ॥
३. कामक्रोधौ लोभमोहौ तप्तरं मदमत्सरौ ।
वदन्ति दुःखदानेतानरिष्टवर्गमात्मनः ॥
४. योगाष्टाङ्गैरिमान् जित्वा योगिनो योगमाज्जुयः
यमनियमावासनप्राणायामौ ततः परम् ॥
५. प्रत्याहारं धारणाख्यं ध्यानं सार्थं समाधिना।
अष्टाङ्गान्याहुरेतानि योगिनो योगसाधने ॥
६. अहिंसा सत्यमस्तेयं ब्रह्मचर्यं कृपार्जनम् ।
क्षमा धृतिर्मिताहारः शौचं चेति यमा दशा॥
७. तपः सन्तोष आस्तिक्यं दानं देवस्य पूजनम् ।
सिद्धान्तश्रवणं चैव ह्रीर्मतिश्च जपो हुतम् ॥
दशैते नियमाः प्रोक्ताः योगशास्त्रविशारदैः ॥
८. तत्र स्थिरसुखमासनम् ।
९. पद्मासनं स्वस्तिकाख्यं वज्रं भद्रासनं तथा ।
वीरासनमिति प्रोक्तं ऋमादासनपञ्चकम् ॥
१०. तसिन् सति श्वासप्रश्वासयोः गतिविच्छेदः प्राणायामः।
११. प्राणायामो हि द्विविधः सगर्भांगर्भ एव च ।
जपध्यानादिभिर्युक्तं सगर्भं तं विदुर्बुधाः ॥
तदपेतं विगर्भञ्च प्राणायामं परे विदुः ।
१२. इन्द्रियाणां विचरतां विषयेषु निर्गलम् ।
बलादाहरणं तेभ्यः प्रत्याहारोऽभिधीयते ॥
१३. देशबन्धश्चित्तस्य धारणा ।

ಅಷ್ಟಾಂಗಯೋಗ ಪರಿಚಯ – ಅನುವಾದ

1. ಈಗ ಅಷ್ಟಾಂಗ ಸಹಿತವಾದ, ನಿತ್ಯನಂದಭವರೂಪವಾದ, ಮೋಕ್ಷಪ್ರದವಾದ, ಯೋಗಮಾರ್ಗವನ್ನು ಹೇಳುತ್ತೇನೆ. ಜೀವ ಮತ್ತು ಆತ್ಮಗಳ ಏಕತಾನತೆಯೇ ಯೋಗ ಎಂಬುದಾಗಿ ಯೋಗವಿದರು ಹೇಳುತ್ತಾರೆ.
2. ಮೂರಣಮರುಷನಾದ “ಶ್ರೀಮನ್ನಾರಾಯಣನ ಜ್ಞಾನವೇ ಯೋಗ” ಎಂಬುದಾಗಿ ಮತ್ತೆ ಕೆಲವರು ಹೇಳುತ್ತಾರೆ. ಕಾಮಾದಿ ಅರಿಷಂಡ್ರಗ್ರಂಥನ್ನು ಜಯಿಸಿ ನಂತರ ಯೋಗಾಭ್ಯಾಸ ನಿರತನಾಗಬೇಕು.
3. ಕ್ರಾಮ-ಕ್ಷೋಧ, ಲೋಭ-ಮೋಹ, ಮದ-ಮತ್ಸ್ಯರಗಳನ್ನು ಅರಿಷಂಡ್ರಗ್ರಂಥನ್ನುತ್ತಾರೆ. ಇವು ಜೀವಾತ್ಮನಿಗೆ ದುಃಖವನ್ನುಂಟು ಮಾಡುತ್ತವೆ. ಆತ್ಮಸ್ವರೂಪದ ಚಿಂತನೆಗೆ ಇವು ಅಧಿಪದಿಸುವುದರಿಂದ ಹಿತಶತ್ರುಗಳಾಗುತ್ತವೆ.
4. ಯಮ-ನಿಯಮ, ಆಸನ-ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗದ ಅಷ್ಟಾಂಗಗಳು. ಈ ಅಷ್ಟಾಂಗಯೋಗ ಸಾಧನೆಯ ಮೂಲಕ ಯೋಗಿಗಳು ಕ್ರಾಮಕ್ಷೋಧಾದಿಗಳನ್ನು ನಿಯಂತ್ರಿಸಿಕೊಂಡು ಯೋಗಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ.
5. ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವಿಕೆ), ಬ್ರಹ್ಮಚರ್ಯ, ಕೃಪ, ಆರ್ಚಿ, ಕ್ಷಮಾ, ಧೃತಿ, ಮಿತಾಹಾರ ಹಾಗೂ ಶೌಚ ಇವು ಹತ್ತು ‘ಯಮ’ಗಳು.
6. ತಪಸ್ಸು, ಸಂತೋಷ, ಆಸ್ತಿಕ್ಷಯಾದಿ, ದಾನ, ದೇವತಾಚರ್ಚನೆ, ಸಿದ್ಧಾಂತ, ಶ್ರವಣ, ಲಜ್ಜೆ, ಮತ್ತಿ, ಜಪ ಹಾಗೂ ಹೋಮ ಇವು ಹತ್ತು ನಿಯಮಗಳು.
7. ಸ್ಥಿರವಾಗಿ ಸುಖವಾಗಿ ಇರುವುದೇ ಆಸನ.
8. ಪದ್ಮಾಸನ, ಸ್ವಸ್ಥಿಕಾಸನ, ವಜ್ರಾಸನ, ಭದ್ರಾಸನ, ಮತ್ತು ವೀರಾಸನ ಇವು ಆಸನ ಪಂಚಕಗಳು.
9. ಆಸನ ಸಿದ್ಧಿಯಾದ ಮೇಲೆ ಶಾಸ್ತ್ರ-ಪ್ರಶ್ನಾಸಗಳ ಗತಿಯನ್ನು (ತಡೆಹಿಡಿಯುವುದೋ) ನಿಯಂತ್ರಿಸುವುದೇ ಪ್ರಾಣಾಯಾಮ. ಶಾಸ್ತ್ರವೆಂದರೆ ಹೋರಗಿನ ವಾಯುವನ್ನು ಹೋರಹಾಕುವುದು (ನಿಃಶ್ವಾಸ).
10. ಪ್ರಾಣಾಯಾಮವು ಎರಡು ವಿಧ – ಸುಗಭ್ರ ಮತ್ತು ಅಗಭ್ರ ಎಂಬುದಾಗಿ. ಅಪಧ್ಯಾನಯುಕ್ತವಾಗಿ ಮಾಡುವ ಪ್ರಾಣಾಯಾಮವನ್ನು ‘ಸಗಭ್ರ’ ಎನ್ನುತ್ತೇವೆ. ಜಪದ್ಯಾನಾರೂಪವಾಗಿ ಮಾಡುವ ಪ್ರಾಣಾಯಾಮವನ್ನು ಅಗಭ್ರ ಎನ್ನುತ್ತೇವೆ.
11. ಇಂದ್ರಿಯಗಳು ವಿಷಯಾಸಕ್ತವಾಗಿ ಅಡೆತಡೆಯಿಲ್ಲದೆ ಪ್ರವರ್ತಿಸುವುದರಿಂದ ನಿರಂತರವಾಗಿ ಚಂಚಲವಾಗಿರುತ್ತವೆ. ಅಂತಹ ಇಂದ್ರಿಯಗಳನ್ನು ವಿಷಯಗಳಿಂದ ದೂರಮಾಡಿ ಮನಸ್ಸನ್ನು ಸ್ಥಿರಗೊಳಿಸುವುದೇ ‘ಪ್ರತ್ಯಾಹಾರ’.
12. ಒಂದು ನಿರ್ದಿಷ್ಟವಾದ ಸಾಫಾದ ಅಥವಾ ವಸ್ತುವಿನ ಮೇಲೆ ಚಿತ್ತವನ್ನು ಕೇಂದ್ರಿಕರಿಸುವುದನ್ನು ‘ಧಾರණಾ’ ಎನ್ನುತ್ತೇವೆ.

ಟಿಪ್ಪಣಿ

1. ಶ್ಲೋಕ : ಯೋಗವೆಂದರೆ ಚಿತ್ತವೃತ್ತಿನಿರೋಧ. ಅದೊಂದು ಉಪಾಯ. ವಿಶೇಷವಾಗಿ ಸಾಧಕನಿಗೆ ಬಹುಮುಖ್ಯವಾಗಿ ಬೇಕಾಗಿರುವ ಏಕಾಗ್ರತೆಯನ್ನು ಸಾಧಿಸಲು ಯೋಗವು ಪ್ರಬೀಲ ಉಪಾಯವಾಗಿದೆ.
2. ಶ್ಲೋಕ 2 : ಕಾಮಾದಿ ಅರಿಷಂಗಗಳನ್ನು ನಿಯಂತ್ರಿಸಿದ ನಂತರವಷ್ಟೇ ಯೋಗನಿರತನಾಗಬೇಕು.
 - ಅ) ಸ್ತ್ರೀಭೋಗಾಧಭಿಲಾಷ: ಕಾಮ: | ಲೋಕ ಪ್ರಪಂಚದಲ್ಲಿ ಜೀವನು ಬಯಸುವ ಎಲ್ಲ ರೀತಿಯ ಅಭಿಲಾಷೆಯೇ ಕಾಮ.
 - ಆ) ಕ್ರಾಥ: – ಸತ್ವಾದಿ ಜಿಗಾಂಸಾ ಕ್ರಾಥ: | ಇಷ್ಟವು ಈಡೇರಿದಿದ್ದಾಗ ಸಾತ್ವಿಕತೆಯು ನಾಶವಾಗುವುದರಿಂದ ಉಂಟಾಗುವ ಘಲಿತಾಂಶವೇ ಕ್ಷೋಧ.
 - ಇ) ಧನಾದಿ ತೃಷ್ಣಾ ಲೋಭ: | ಧನ, ಆಸ್ತಿ ಇತ್ಯಾದಿ ಗಳಿಕೆಯಲ್ಲಿ ತೋರುವ ಅತ್ಯಾಸಕ್ತಿಯೇ ಲೋಭ.
 - ಈ) ತತ್ವಾಜ್ಞಾನ ಮೋಹ: : ‘ತತ್ವ’ ಅಂದರೆ ಸರಿಯಾದ ತಿಳಿವಳಿಕೆಯ ಅಭಾವದಿಂದ ಹುಟ್ಟುವ ಮುಹಾರ ಅಥವಾ ಅಹಂಕಾರವೇ ಮೋಹ.
 - ತ) ಅಹಂ, ಸುಖಿ ಧನಿ ವಿದ್ವಾನ್ ಇತಿಗರ್ವ: ಮದ: – ನಾನೇ ಅತ್ಯಂತ ಸುಖಿ, ಶ್ರೀಮಂತ, ವಿದ್ವಾಂಸ ಎಂಬಿತ್ಯಾದಿ ದುರಹಂಕಾರವೇ ಮದ.
 - ಊ) ಅನ್ಯಶುಭರ್ವೋ ಮತ್ಸರ: : ಬೇರೆ ಸಜ್ಜನರ ಸದ್ಗುಣ ಸದಾಚಾರಗಳ ಅವಹೇಳನ ಮತ್ತು ದ್ವೇಷವನ್ನು ಮತ್ತು ಎನ್ನುತ್ತೇವೆ.

ಶ್ಲೋಕ 4: ಅಷ್ಟಾಂಗ ಯೋಗದ ಸಾಧನೆಯ ಮೂಲಕ ಯೋಗಿಗಳು ಕಾಮಕ್ಷೋಧಾದಿಗಳನ್ನು ನಿಯಂತ್ರಿಸಿಕೊಂಡು ಯೋಗಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ.

ಶ್ಲೋಕ 5 : ಅ) ನ ಕಶಣ ಹನ್ಮಿ ಇತ್ಯಭ್ಯಾಸಪ್ರವಣತಾ ಅರ್ಹಿಸಾ |
ಯಾರಿಗೂ ಯಾವ ಕಾರಣಕ್ಕೂ ಕಾಯೇನ ವಾಚಾ ಮನಸಾ ತೊಂದರೆಯನ್ನುಂಟು ಮಾಡುವುದಿಲ್ಲ ಎಂಬ ದೃಢ ನಿಧಾರವೇ ಅಹಿಂಸೆ.

ಆ) ಯಥಾದೃಷ್ಟಶ್ರುತಾರ್ಥನಾಂ ಸಾರುಪಕಥನಂ ಸತ್ಯಮಿತ್ಯಾಭಿಧಿಯತೆ |
ವೃತ್ತಿಯೊಬ್ಬನು ನೋಡಿದ ಅಥವಾ ಕೇಳಿದ ವಿಚಾರವನ್ನು ಯಥಾವಶ್ತಾಗಿ ಹೇಳುವುದೇ ‘ಫತ್ತ’: ಸತ್ಯವನ್ನೇ ಹೇಳುತ್ತೇನೆ, ಸುಳ್ಳಣ್ಣನ್ನು ಹೇಳುವುದೇ ಇಲ್ಲ ಎಂಬ ದೃಢಸಂಕಲ್ಪವಿರಬೇಕು.

ಇ) ತೃಣಾದೇರಪ್ಯನಾದಾಂ ಪರಸ್ವಸ್ಯ ಅಸ್ತಿಯಮ् |
ಬೇರೆಯವರಿಗೆ ಸೇರಿದ ಹಲ್ಲುಕಡ್ಡಿಯನ್ನೂ ಸಹ ನಾನು ಬಿಟ್ಟಿಯಾಗಿ ತೆಗೆದುಕೊಳ್ಳಲಾರೆ ಎನ್ನುವ ಭಾವನೆಯೇ ‘ಅಸ್ತೀಯ’.

ಅವಸ್ಥಾಸ್ವಪಿ ಸರ್ವಾಸು ಕರ್ಮಣ ಮನಸಾ ಶಿರಾ।

ಸ್ತ್ರೀಸಙ್ಗತಿಪರಿತ್ಯಾಗೋ ಬ್ರಹ್ಮಮರ್ಚರ್ಯ ಪ್ರಚಕ್ಷತे ||

ಎಂತಹ ಪರಿಸ್ಥಿತಿಯಲ್ಲಿಯೂ ಕೃತಿಯಿಂದ, ಮಾನಸಿಕವಾಗಿ, ಮಾತಿನ ಮೂಲಕವಾಗಿಯೂ ಸ್ವೀಸಂಗವೇ ಮೌದಲಾದ ಭೋಗಗಳನ್ನು ಪರಿಶ್ಯಜಿಸುವುದೇ ಬ್ರಹ್ಮಚಯ.

ಈ) ಪ್ರಾಣಿಷು ಕ್ರೂರಬುಷ್ಣಿ: ನಿವೃತ್ತಿ: ಕೃಪಾ

ಯಾವುದೇ ಜೀವಿಗೆ ಏನೂ ತೊಂದರೆಯನ್ನುಂಟು ಮಾಡದೇ ಇರುವುದು ಮತ್ತು ಅವುಗಳು ಸಂಕಟದಲ್ಲಿರುವಾಗ ಸಹಾಯ ಮಾಡಲೆಶ್ವಸುವುದು ಕೃಪೆ.

ತ) ವ್ಯವಹಾರೇಷು ಸರ್ವೇಷು ಮನೋವಾಕ್ಕಾಯಕರ್ಮಭಿ: ।

ಸರ್ವೇಷಾಮಾಪಿ ಕೌಟಿಲ್ಯರಾಹಿತ್ಯಂ ಆರ್ಜವಂ ಭವೇತ್ ॥

ಇತರರೊಂದಿಗೆ ವ್ಯವಹರಿಸುವಾಗ ಶ್ರೀಕರಣಶುದ್ಧಿಪೂರ್ವಕ ಅವರಿಗೆ ಮೋಸ, ವಂಚನಾದಿಗಳನ್ನು ಮಾಡದಿರುವುದು ‘ಆರ್ಜವ’.

ಥ) ಸರ್ವಾತ್ಮನಾ ಸರ್ವದಾಪಿ ಸರ್ವತ್ರಾಸ್ಯಾಪಕಾರಿಷು।

ಬಂಧುಷಿವ ಸಮಾಚಾರಃ ಕ್ಷಮಾ ಇತ್ಯಭಿಧಿಯತೇ॥

ಯಾವಾಗಲೂ ಎಲ್ಲ ರೀತಿಯಿಂದಲೂ ಮನಃಪೂರ್ವಕವಾಗಿ ತನಗೆ ಅಪಕಾರ ಮಾಡಿದವರ ಹುರಿತಾಗಿಯೂ ಯಾವುದೇ ಅನಿಷ್ಟವನ್ನು ಎಸಗದೆ ಅವರನ್ನು ಬಂಧುಗಳಂತೆ ಕಾಣುವುದೇ ‘ಕ್ಷಮಾ.’

ಥ್ರಿ) ಇಷ್ಟವಸ್ತ್ವಾದಿ ಅಲಾಭತಶ್ವಿನ್ತಾಭಾವಾಂ ಧೃತಿಃ।

ತಾನು ಇಷ್ಟಪಟ್ಟ ಪದಾರ್ಥಗಳು ದೊರೆಯದಿದ್ದಾಗಲೂ ಚಿಂತಿಸದೇ ಪ್ರಶಾಂತವಾಗಿ ಸಮಭಾವವನ್ನು ಪ್ರದರ್ಶಿಸುವುದೇ ‘ಧೃತಿ’.

ಎ) ಕ್ರಮೇಣ ಆಹಾರಾಪಕರ್ಷणಾತ್ ಯಾವಚ್ಛರೀರಸ್ಥಿ ತಿಮಾತ್ರಭೋಜನं ಮಿತಾಹಾರಃ

ಶರೀರಮೋಷಣಂಗೆ ಅವಶ್ಯವಿರುವಷ್ಟು ಮಾತ್ರ ಸಾತ್ವಿಕಾಹಾರವನ್ನು ಸೇವಿಸುವುದೇ ಮಿತಾಹಾರ.

ಏ) ಚಿತ್ತನೈರ್ಮಲ್ಯಾರ್ಥ್ಯ ಯಥೋಕ್ರಾಂತಿಕಶೀಲತಾ ಶೌಚಮ् ।

ಮಾನಸಿಕ ಶುಚಿಶ್ವಕ್ಕಾಗಿ ಹೇಳಲಾದ ಶಾಸ್ತ್ರದಲ್ಲಿ ಹೇಳಿರುವ ಶುಚಿಶ್ವ ನಿಯಮಗಳ ಪಾಲನೆಯೇ “ಶೌಚ”. ಆಭ್ಯಂತರ ಮತ್ತು ಬಾಹ್ಯ ಎಂಬ ಎರಡು ವಿಧವಾಗಿದೆ. ಯಾವು ನಿಯಮಗಳ ಅನುಸಂಧಾನದಿಂದ ಅರಿಷಂದ್ರಗ್ರಹಗಳನ್ನು ಗೆಲ್ಲಬಹುದು. ಇವುಗಳಲ್ಲಿ ಅಂತಿಮ ಮತ್ತು ಬ್ರಹ್ಮಚಯದಿಂದ ಕಾಮವನ್ನು ಜಯಿಸಬಹುದು. ಕೃಪೆ ಮತ್ತು ಕ್ಷಮೆಗಳಿಂದ ಕೋಧವನ್ನು ಗೆಲ್ಲಬಹುದು. ಅಸ್ತೇಯ, ಸತ್ಯ ಮತ್ತು ಆರ್ಜನಗಳಿಂದ ಲೋಭವನ್ನು ಬಿಡಬಹುದು. ಮಿತಾಹಾರ ಮತ್ತು ಶೌಚಗಳಿಂದ ಮೋಹವನ್ನು ನಿಯಂತ್ರಿಸಬಹುದು. ಕ್ಷಮೆ ಮತ್ತು ಆರ್ಜವಗಳಿಂದ ಮದವನ್ನು ಹತೋಟಿಯಲ್ಲಿಡಬಹುದು. ಅಂತಿಮ, ಕೃಪೆ, ಆರ್ಜವ ಮತ್ತು ಕ್ಷಮೆಗಳಿಂದ ಮತ್ತು ಮತ್ತು ದೂರ ಮಾಡಬಹುದು. “ಧೃತಿ” ಎಂಬ ಯಾವುದ ಪ್ರಕಾರವು ಎಲ್ಲ ಸಂದರ್ಭಗಳಲ್ಲೂ ಬೇಕು. ಹೀಗೆ ಯಾವು - ನಿಯಮಗಳನ್ನು ಪರಸ್ಪರ ಹೊಂದಿಸಿಕೊಂಡು ಅರಿಷಂದ್ರಗ್ರಹಗಳನ್ನು ನಿಯಂತ್ರಿಸಿ ಮರುಷಾರ್ಥಗಳನ್ನು ಸಾಧಿಸಬಹುದು.

ಶ್ಲೋಕ 6: I) ತಪ: – ತಪಸ್ತವನಶಾಂ ನಾಮ ವಿಧಿಪೂರ್ವಕಮಿಷಣತे ।

ನಿಯಮಾನುಸಾರವಾಗಿ ಕೃಗೋಳ್ಳವ ಉಪವಾಸ, ವ್ರತಾಚರಣ, ಕೃಜ್ಯ ಚಾಂದ್ರಾಯಣಾದ ಅನುಷ್ಠಾನ, ಮೌನಾಚರಣೆ ಇತ್ಯಾದಿ ಆಚರಣೆಗಳನ್ನು ತಪಸ್ಸು ಎನ್ನುತ್ತಾರೆ.

II) बुद्धिष्ठरानभिलाषः सन्तोषः :

ठನ್ನ ಶರೀರ ನಿರ್ವಹಣೆಗೆ ಮಾತ್ರ ವಸ್ತುಗಳನ್ನು ಉಪಯೋಗಿಸಿ ಅದರಲ್ಲೇ ಶೈಟಿಪಡುವುದು (ದುರಾಸೆ ಪಡದಿರುವುದು).

III) श्रुत्याश्रुकेषु विश्वासः आस्तिक्यं सम्प्रचक्षते ।

ಶೈತಿ ಸ್ನೇತಿ ಇತ್ಯಾದಿಗಳಲ್ಲಿ ವಿಶ್ವಾಸ, ಪರಲೋಕವಿದೆಯೆಂದು ನಂಬಿ ಮಾಡುವ ಧರ್ಮಾಚರಣೆ ಇವೆಲ್ಲವೂ ‘ಅಸ್ತಿಕ್ಯ’ (ನಾನೇ ಎಲ್ಲವೂ, ನನ್ನಿಂದಲೇ ಎಲ್ಲವು ಎನ್ನುವ ಭಾವನೆ ಇರಬಾರದು.)

IV) यथा विभवं देवपितृमनुष्योदेशेन वितरणं दानम् ।

ठನ್ನ ಸ್ಥಿತಿ ಗತಿಗಮನಿಸಾರವಾಗಿ, ದೇಶ ಕಾಲಕ್ಕನುಗುಣವಾಗಿ, ದೇವತೋಽದ್ವೇಶದಿಂದಲೂ, ಗುರುಹಿರಿಯರ ಜ್ಞಾಪಕಾರ್ಥಕವಾಗಿ ಇತರರನ್ನು ಗೌರವಿಸುತ್ತಾ ವಿಶ್ವಾದಿದ್ರವ್ಯಗಳನ್ನು ವಿಶರಿಸುವುದು ‘ದಾನ’ವೆನಿಸುತ್ತದೆ.

V) इष्टदेवार्चनं सम्यक् विधिपूर्वकन्वहम् ।

त्रिसन्ध्यಮेकदा वातु भवत्येव तदर्चनम् ।

ठನ್ನ ಇಷ್ಟದೇವರನ್ನೂ, ಕುಲದೇವರನ್ನೂ ವಿಧಿಪೂರ್ವಕವಾಗಿ ಮೂರು ಸಂಧ್ಯಾಕಾಲಗಳಲ್ಲಿ ಅಧವಾ ಒಂದು ಹೊತ್ತಾದರೂ ಮಾಜಿಸುವುದು ಅರ್ಚನೆ ಎನಿಸುತ್ತದೆ. ಇದು ಮೋಕ್ಷೋಪಾಯದ ಹಾದಿಯಲ್ಲಿ ಬರುವ ವಿಷ್ಣುಗಳ ನಿವಾರಣಾಗಿ ಅನಿವಾರ್ಯವಾಗಿದೆ.

VI) सिद्धान्तोपनिषत् मोक्षोपायोपदेशपरिमलादिशासनं तस्य श्रवणम् ।

वैष्णवगಮसिद्धान्तश्रवणं स्मरणं तथा ।

ಉಪನಿಷತ್ತಾಗಳ ವೈಷ್ಣವಾಗಮಗಳ ಸಿದ್ಧಾಂತಗಳನ್ನು ಕೇಳುವುದನ್ನು ಮತ್ತು ಸ್ವಾರ್ಥಿಸುವುದನ್ನು ‘ಸಿದ್ಧಾಂತಶ್ರವಣ’ವೆನ್ನುತ್ತಾರೆ. ಇದು ಮೋಕ್ಷಪ್ರಾಪ್ತಿಯ ಸಾಧನಾಭೂತ ಉಪಾಯಗಳಲ್ಲಿಂದು.

VII) कुत्सिताचारात् स्वत उड्देशो हीः ।

ನಿಂದನೀಯ ವೈಷ್ಣವಾರಗಳಿಂದ ದೂರವಾಗಿರುವುದು ಮತ್ತು ಅವುಗಳನ್ನು ತಿರಸ್ಕರಿಸುವುದನ್ನು ಹೀಂ (ಲಜ್ಜೆ) ಎನ್ನುತ್ತೇವೆ.

VIII) मतिर्मननम्

ಶಾಸ್ತ್ರೋಕ್ತ ಸಿದ್ಧಾಂತಗಳನ್ನು ಮನನ ಮಾಡುವುದನ್ನು ಮತ್ತಿ ಎನ್ನುತ್ತಾರೆ. ಇದು ಶಾಸ್ತ್ರಕ ಶೈಲಿಯದ್ವಾಗಿರುತ್ತದೆ.

IX) गुरोर्लक्षस्य मन्त्रस्य शश्वदावर्तनं जपः :

ಗುರೂಪದೇಶದಿಂದ ಪ್ರಾಣಿಯಾದ ಮಂತ್ರಗಳನ್ನು ಮತ್ತೆ ಮತ್ತೆ ಅವಶೀಫಲಿಸುವುದನ್ನು ‘जಪ’ ಎನ್ನುತ್ತಾರೆ, ಇದು ಪರಂಪರೆಯ ಪ್ರಾರ್ಥನೆಯ ಆವಶ್ಯಕನವೂ ಆಗಬಹುದು. ಜಪತೋ ನಾಸ್ತಿ ಪಾತಕम् ಎಂಬ ವಚನದಂತೆ ಜಪಾನುಷ್ಠಾನದಿಂದ ಯಾವ ಪಾತಕವೂ ಬರಲಾರದು. ಇಂತಹ ಜಪಾನುಷ್ಠಾನವು ಜಿತ್ತಶುದ್ಧಿಗೆ ಮೂರಕವಾಗಿದೆ.

X) ದ್ರವ್ಯै: ಕಲ್ಪಾದಿತै: ಅಗ್ನौ ಸಮರ್ಪಣಮ् ಹೋಮः ।

ಹಂವನೀಯ ಮಂತ್ರಗಳಿಂದ ದೇಶ-ಕಾಲಕ್ಷಮಸಾರವಾಗಿ, ವಿಧಿಮೂರ್ಚಣಕವಾಗಿ ಅಗ್ನಿಯಲ್ಲಿ ದ್ರವ್ಯವನ್ನು ಸಮರ್ಪಿಸುವ ಪ್ರಕ್ರಿಯೆಯನ್ನು ಹೋಮ ಎನ್ನುತ್ತಾರೆ.

ಇದೂ ಸಹ ಪೊಜಾದಿಗಳಂತೆ ಒಂದು ಅಂಗ. ಹೋಮಾದಿ ಪದ್ಧತಿಗಳು ಇಲ್ಲದ ಸಂಪ್ರದಾಯದವರು ಅವರವರ ಅನುಕೂಲಕ್ಕೆ ತಕ್ಷಂತೆ ಮಾರ್ಪಡಿಸಿಕೊಳ್ಳಬಹುದು.

ಶ್ಲೋಕ 7 : ಸ್ಥಿರ (ಭದ್ರ)ವಾಗಿ ಮತ್ತು ಸುಖ (ಆರಾಮ)ವಾಗಿ ಇರುವುದೇ ಆಸನ. ಸಾಧಕನು ತಾನು ಕೈಗೊಳ್ಳುವ ಕ್ಯಂಕರ್ಯವನ್ನು ಘೋರ್ಯೇಸಲು ಭದ್ರವಾದ ಮತ್ತು ಆರಾಮವಾದ ಆಸನ ಅತ್ಯಂತ ಅವಶ್ಯಕವಾಗಿದೆ.

ಶ್ಲೋಕ 8 : ಪದ್ಧಾದಿ ಆಸನಪಂಚಕಗಳನ್ನು ಮಾಡುವ ವಿಧಾನವನ್ನು ಶಾಸ್ತ್ರಕಾರರು ವಿವರಿಸಿದ್ದಾರೆ. ದೃಷ್ಟಿಕ ಶ್ರಮದಿಂದ ಮುಲಗಿದರೆ ನಿದ್ರೆಯು ಆವರಿಸುತ್ತದೆ. ಅಥವಾ ಯೋಗಸಾಧನೆಯಲ್ಲಿ ಅನುಚಿತವಾದ ಭಂಗಿಯಲ್ಲಿ ಕುಳಿತುಕೊಂಡರೆ ರೋಗಗಳು ಆವರಿಸಬಹುದು. ಆದ್ದರಿಂದ ಸಾಧಕನು ಶಾಸ್ತ್ರೋಕ್ತಮಗಳನ್ನು ಅನುಸರಿಸಿ ಕುಳಿತುಕೊಳ್ಳಬೇಕು. ಇದೇ ಆಸನಗಳ ಹಿಂದಿನ ಮುರ್ಮ. ಯೋಗೋಕ್ತ ಆಸನದಲ್ಲಿ ಕುಳಿತುಕೊಂಡರೆ ರೋಗಗಳು ಗುಣವಾಗುತ್ತವೆ. ಆದ್ದರಿಂದಲೇ ವಾಸಿಷ್ಠಸಂಹಿತೆಯು ‘ತತೋ ದ್ವಾಷಾನಭಿಥಾತः’ ಎಂದಿದೆ.

ಶ್ಲೋಕ 9 : ಪ್ರಾಣಾಯಾಮವೆಂದರೆ ಒಳಗೆ ಮತ್ತು ಹೊರಗೆ ತೆಗೆದುಬಿಡುವ ಉಸಿರಿನ ನಿಯಂತ್ರಣ. ಇದನ್ನೇ ಉಚ್ಚಾರ ಮತ್ತು ನಿಃಶ್ವಾಸ ಎಂದು ಪಾರಿಭಾಷಿಕವಾಗಿ ನಿರ್ದೇಶಿಸಲಾಗಿದೆ. ಪ್ರಾಣವ ಮಂತ್ರೋಚ್ಚಾರಣೆಯೋಂದಿಗೆ ರೇಚಕ, ಮೂರಕ ಮತ್ತು ಕುಂಭಕಗಳನ್ನು ಅನುಸರಿಸಿ ನಿಗದಿತ ಸಮಯದವರೆಗೆ ಪ್ರಾಣವಾಯಿವನ್ನು ನಿಯಂತ್ರಿಸುವುದೇ ಪ್ರಾಣಾಯಾಮ.

ಶ್ಲೋಕ 10 : ಪ್ರಾಣಾಯಾಮದಿಂದಾಗುವ ಪ್ರಯೋಜನಗಳೇನೆಂಬುದನ್ನು ಇಲ್ಲಿ ವಿವರಿಸಲಾಗಿದೆ. ಸಗಭ್ರ ಮತ್ತು ಅಗಭ್ರಗಳಿಂದ ದೃಷ್ಟಿಕ ಮಲಗಳನ್ನು ಹೊರಹಾಕಬಹುದು. ಹಾಗೆಯೇ ಜಾಘನವೃದ್ಧಿಯನ್ನೂ ಮಾಡಿಕೊಳ್ಳಬಹುದು. (ತತೋ ವಿಶುದ್ಧಿರ್ಮಲಾಂ ದೀಪಿಂಶ ಜಾನಸ್ಯ ಇತಿ) ಆದ್ದರಿಂದ ಪ್ರಾಣಾಯಾಮಕ್ಕಂತ ಉತ್ತಮವಾದ ತಪವಿಲ್ಲವೆಂದಿದ್ದಾರೆ. (ತಪೋ ನ ಪರं ಪ್ರಾಣಾಯಾಮಾತ್)

ಶ್ಲೋಕ 11 - ಪ್ರತಾಹಾರದಿಂದ ಮಾನಸಿಕ ಸ್ಥಿರ್ಯವನ್ನು ಹೇಗೆ ಸಾಧಿಸಬಹುದೆಂದು ಇಲ್ಲಿ ನಿರೂಪಿಸಲಾಗಿದೆ. ಮನಸ್ಸಿನ ಅಸ್ಥಿರತೆಯು ಇಂದ್ರಿಯಗಳ ವ್ಯಾಪಾರವನ್ನು ಅವಲಂಬಿಸಿದೆ. ಅದರಲ್ಲೂ ಜಾನ್ಮೇಂದ್ರಿಯಗಳು ಅತ್ಯಂತ ಪ್ರಬಲವಾಗಿದ್ದು ಕಂಡಿದ್ದನ್ನು, ಕೇಳಿದ್ದನ್ನು, ಮೂಸಿದ್ದನ್ನು, ಮುಟ್ಟಿದ್ದನ್ನು ಮತ್ತು ನೆಕ್ಕಿದ್ದನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಅವುಗಳಿಗಾಗಿ ಹಾತೋರೆಯುತ್ತಿರುತ್ತವೆ. ಅವುಗಳನ್ನು ನಿಯಂತ್ರಿಸಲು ಮನಸ್ಸಿನಿಂದ ಮಾತ್ರ ಸಾಧ್ಯ. ಆದ್ದರಿಂದ ಮಾನಸಿಕ ಸ್ಥಿರ್ಯವನ್ನು ಸಾಧಿಸಲೇ ಬೇಕು.

ಶೈಲೀಕ 12 : ಸಾಮಾನ್ಯವಾಗಿ ನಾಭಿ ಚಕ್ರದಲ್ಲಿ, ಹೃತ್ಯಮಲದಲ್ಲಿ, ಬ್ರಹ್ಮರಂಧ್ರದಲ್ಲಿ, ನಾಸಿಕಾಗ್ರಗಳಲ್ಲಿ, ರಸನಾಗ್ರದಲ್ಲಿ ಅಥವಾ ಯಾವುದೇ ಬಾಹ್ಯೇಂದ್ರಿಯದಲ್ಲಿ ಚಿತ್ತವೃತ್ತಿಯನ್ನು (ಮನಸ್ಸಿನ ವ್ಯಾಪಾರವನ್ನು) ಒಂದೇ ಸ್ಥಾನದಲ್ಲಿ ಸ್ಥಿರೀಕರಿಸುವುದನ್ನು “ಧಾರಣೆ” ಎನ್ನುತ್ತಾರೆ.

ತತ್ ಪ್ರತ್ಯಯैಕತಾನತಾ ಧ್ಯಾನಮ् ।

ಧ್ಯೇಯ ವಸ್ತುವಿನ ಮೇಲಿನ ವಿಶ್ವಾಸದ ಏಕತಾನತೆಯೇ (ಒಂದೇ ತೆರನಾದ ಪ್ರವಾಹವೇ) ಧ್ಯಾನ. ಇದು ವಿಶ್ವಾಸಕ್ಕೆ ಭಂಗ ತರುವ ಏಚಾರಗಳಿಂದ ಏಚಲಿತವಾಗುವುದಿಲ್ಲ.

(ಚಿತ್ತದಲ್ಲಿ) ಧ್ಯಾನವೇ ನಿರ್ದಿಷ್ಟ ವಸ್ತುವಿನಂತೆ ಹೊಳೆಯುತ್ತಾ ಸ್ವರೂಪವು ಶಾನ್ಯಸ್ಥಿತಿಗೆ ತಲುಪುವ ಅವಸ್ಥೆಯನ್ನು ‘ಸಮಾಧಿ’ ಎಂದು ಕರೆಯಲಾಗಿದೆ. ಇಂತಹ ಸಮಾಧಿಯಿಂದ ಸಮತ್ವಭಾವನೆಯನ್ನು ಸಾಧಿಸಬಹುದು. ಧಾರಣಾ, ಧ್ಯಾನ ಮತ್ತು ಸಮಾಧಿಗಳು ಒಂದೇ ಏಷಯದಲ್ಲಿ ಕೇಂದ್ರಿಕೃತವಾಗುವ ಸ್ಥಿತಿಯನ್ನು ‘ಸಂಯಮ’ವೆನ್ನುತ್ತಾರೆ. ಇಂತಹ ಸಂಯಮದಿಂದ ಪ್ರಜ್ಞೇಯ ಬೆಳಕು ಸ್ಥೂರಸುತ್ತದೆ. ಈ ರೀತಿಯಾಗಿ ಯೋಗವು ಸರ್ವರ ಸ್ವಾಸ್ಥ್ಯಸಂರಕ್ಷಣೆ ಹಾಗೂ ಪ್ರಜ್ಞಾವಿಕಾಸಕ್ಕೆ ಮೂರಕವಾದ ಉಪಾಯವಾಗಿದೆ.

Swastya Samrakshanam (Health Preservation)

God has created three important worlds viz Bhoorloka, Bhuvarloka and Swarloka. Again in Bhoorloka, he has created many beings. Among them with God's special grace, one gets human life. After having taken birth in 84 lakh species, one gets human body. Soul is not body, and body is not his own and we can't get this human body at our choosing. Therefore, all beings should live as eternal slaves of God. If one wants to lead a successful life, one has to pursue purushartha-s (four aims of life) viz Dharma, Artha, Kama and Moksha. To pursue these purushartha-s, human body is a very important instrument. Jeevathma has got a body which contains jnanendriya-s and karmendriya-s. “दुर्लभंमानुषंजन्म, तत्रापि शतकोटिषु मानुषत्वम् ----- and other sayings heralds the significance of human birth. If this exalted human body has to fulfil its goals, then health is very important. Health is wealth. This is what is stressed by our seers. They were very concerned about health. Ayurveda also says - “ धर्मर्थकाममोक्षाणाम् आरोग्यं मूलमुत्तमम्” - that health is at the root of purushartha-s. Kalidasa also says in his Kumarasambhavam, - “शरीरमाद्यं खलु धर्मसाधनम्” - that human body is the foremost instrument in pursuit of righteousness. Best of health is called as swastya. Swastya means equilibrium of both body and mind. One should not have breathing problems, laziness, tension etc.

Who is Swastha (healthy)? Ayurveda answers like this-

समदोषः समाग्रिश्च समधातुमलक्रियः।

प्रसन्नात्मेन्द्रियमनाः स्वस्थ इत्यभिधीयते ॥ He is said to be a स्वस्थ, whose three Dosa-s namely –वात-पित्त-क्षेष्म, the Agni namely the जाठराग्नि , the seven Dhatu-s namely रस-रक्त-मांस-मेद-अस्थि-वस-शुक्र/शोणित, the three Mala-s namely स्वेद-मूत्र-पुरीष and the three actions namely – मानसिक-वाचिक-कायिक are in equilibrium and whose self, sense organs and mind are at ease.

This describes health.

Purandaradasa says ‘मानवजनुदैर्याद्युद्युपात्तदनुद्युहालुमादिकैर्यालुबैर्यादिर्याह्याउच्युप्यगैरा’ – that human life is precious and not to squander it like mentally retarded.

A Sanskrit subhashita (maxim) says –

पुनर्वित्तं पुनर्मित्रं पुनर्भार्यापुनर्मही।
एतत्सर्वं पुनर्लभ्यन्तशरीरं पुनः पुनः॥

that, one can always get back money, friends, spouse and other possessions but not human body. Once lost, it is irretrievably lost. Hence, it is our prime duty to maintain health. Swami Vivekananda says human body is the dwelling of

Jeevatma. All activities happen through this. One who spoils and neglects human body is a culprit. According to Bharathiya parampara, health means not just bodily fitness, it also means fitness of sensory organs, mind and soul. Western medicine, now agrees with this point. Health is a tripod, whose legs are body, mind and soul. If one wants to be healthy, one should not focus on just body, but also has to take care of mind. We also see now-a-days, things like 'be environment friendly'. In Indian medicine, it has been described in great detail regarding harmonious coexistence with nature. Srikrishna in Bhagavadgeetha says –

युक्ताहारविहारस्य युक्तचेष्टस्य कर्मसु।
युक्तस्वप्रावबोधस्य योगो भवति दुःखहा ॥

"To maintain one's health, one has to focus on appropriate food and habits, good character, appropriate work, adequate sleep and activity". Let's discuss all these things in detail.

I. Food (आहारः)

We get three types of food viz satvik, rajasik and tamasik in nature. Depending on intrinsic nature of the soul, one likes different types of food. These types have been detailed as under.

1. आयुः सत्त्व-बलारोग्य-सुख-प्रीति-विवर्धनः।
रस्याः स्निग्धाः स्थिरा हृद्याः आहाराः सात्त्विकप्रियाः॥

The food that increases longevity, intellect, strength, health, comfort, love and food that is juicy and made of clarified butter, stable, naturally endearing to heart is liked by Satvika people.

2. कट्वाम्ल-लवणात्युष्ण-तीक्ष्ण-रुक्ष-विदाहिनः।
आहाराराजसस्येषादुःखशोकामयप्रदाः॥

Rajasika people like food that is bitter, sour, salty, spicy, extremely hot, fried, that causes thirst, misery, anxiety and disease.

3. यातयामंगतरसंपूतिपर्युषितंचयत्।
उच्छिष्टमपिचामेध्यंभोजनंतामसप्रियम्॥

Tamasa people like food that has been prepared long time ago(expired food), without juice, with bad odour and unclean.

II. Food quantity (आहारपरिमाणः)

4. जठरं पूरयेदर्धतदर्धतं जलेन च।
वायोः सञ्चरणार्थं तु भागमर्धं विवर्जयेत्॥

How much food one should consume? The answer is as follows.

One should fill half of the stomach with food, one fourth with water and the remaining one fourth should remain empty for air circulation. '

III. Who is disease free? कोऽरुक् ?

5. हितभुक्मितभुक्त्रृतभुक्क्रतुभुक्षुद्भुक्चारुभुक्
5. One who consumes favourable food in moderate quantity, which is appropriate to the season, that has been offered to gods and only when one is hungry.

IV. Importance of dietary restriction (पथ्यस्यमहत्वम्)

6. पथ्येसतिवदैद्यकिमौषधेन।
पथ्येऽसतिवदैद्यकिमौषधेन।
6. When one observes dietary restriction, there is no need of medicine. When one doesn't observe dietary restriction, medicine is of no use.

V. Overeating destroys wellbeing (अत्याहारःयोगानाशकः)

7. अत्याहारःप्रयासश्वप्रजल्पोनियमाग्रहः।
जलसङ्गश्वलौल्यञ्चषट्डिभर्योगोविनश्यति॥
7. Yoga gets destroyed because of overeating, exertion, overtalking, having prejudiced rules, over socialisation and sensual weakness.

VI. Importance of food (अन्नस्यमहत्वम्)

8. पूजयेदशनंनित्यम् अद्याञ्चैतदकुत्सयन्।
दृष्ट्वाहृष्टेत्प्रसीदेद्वप्रतिनन्देद्वसर्वशः॥ (मनुः)
9. पूजितहृशनंनित्यं बलमूर्जचयच्छति।
अपूजितन्तुतद्भुक्तम् उभयं नाशयेदिदम्॥
8. One should not criticize food. Worship food daily. One should be happy and pleased on seeing food. One should be grateful to God for the food that is provided. (This shows the respect of ancients towards food.) Taittiriya Upanishad says – अन्नं न निद्यात्। तद्व्रतम् – “One should not blame food. This has to be observed throughout life”.

9. Food that has been respected and consumed gives strength and glow. Food that is not worshiped destroys strength and glow. (Food is not just stomach filling material; it is the boon of God. One should be grateful for it.)

VII. Physical exercise (व्यायामः)

10. शरीरायासजनकं कर्मव्यायामसज्जिकम्
- Work that exerts body is called exercise.
11. तुलाभ्रमणगुणाकर्त्त-धनुराकर्षणादिभिः।
आयामोविविधाङ्गानां व्यायामइतिकीर्तिः॥
- Rotating weapon like club, rope-pulling, bow-plucking, contracting and

expanding various parts of the body etc., are examples of physical exercise.

12. परिश्रमोमिताहारोभूगतावश्चिनीसुतौ।

तावनादृत्यनैवाहंवैद्यमन्यंसमाश्रये॥

Physical work and moderate food consumption are indeed two Aswini gods on the earth. Having ignored these two, I do not take refuge under any other doctor.

13. शनैरर्थं शनैः पन्थाः शनैः पर्वतमारुहेत्।

शनैर्विद्या च धर्मश्च व्यायामश्च शनैः शनैः ॥

Earning wealth, covering long distances, mountain climbing, education and exercising have to be done slowly.

VIII. Importance of Sun salutation (सूर्यनमस्कारस्यमहत्वम्)

14. आदित्यस्य नमस्कारं ये कुर्वन्ति दिने दिने।

जन्मान्तरसहस्रेषु दारिद्र्य नोपजायते॥

14. One who does Sun salutation daily, will not become poor in next thousand lives.

IX. Water consumption (जलपानम्)

15. अजीर्णे भोजनं वारि जीर्णे वारि बलप्रदम्।

भोजने चामृतं वारि भोजनान्ते विषप्रदम् ॥ (वृद्धचाणक्यः)

16. अत्यम्बुपानात् न विपच्यतेऽन्नं निरम्बुपानाञ्च स एव दोषः।

तस्मान्नरो वह्निविवर्धनाय मुहर्मुहर्वारिपिवेदभूरि॥ (क्षेमकुतूहलम्)

15. Water is the medicine for indigestion. Drinking water after food digestion makes body strong. While having food, when one is transitioning between tastes, water consumption makes it taste like ambrosia. But consuming water immediately after food intake is bad for health.

16. Over and under consumption of water causes indigestion. Hence to keep belly fire (जाठराग्नि) in healthy condition, one should consume water in appropriate quantity.

X. Importance of consuming milk, curd and buttermilk (क्षीरपानम् - तक्र-दधिमहत्वम्)

१७. नो चेद्गवां यदि पयः पृथिवीतलेऽस्मिन्

संवर्धनं न च भवेत् विधिसन्ततीनाम् ।

यो जायते विधिवशेन तु सोऽपि रूक्षो

निर्विर्यशक्तिरहितोऽतिकृशः कुरुपः ॥

१८. अमरत्वं यथा स्वर्गे देवानाममृताद्घवेत्।
 तक्रादभूमौ तथा नृणाम् अमरत्वं हि जायते॥

१९. यत्र नास्ति दधिमथनघोषो यत्र नो लघुलघूनि शिशूनि।
 यत्र नास्ति गुरुगौरवपूजा तानि किं बत गृहाणि वनानि॥

17. In the event of non-availability of cow's milk, Lord Brahma's creation would not have happened on this earth. Even if it had happened, it would have been weak, skinny, strengthless and poor.

18. As Gods in paradise attained immortality by drinking nectar, people on the earth can get the same benefit by consuming buttermilk. Meaning, buttermilk consumption increases longevity.

19. Where there is no sound of curd churning, where there are no kids, where there is no respect for elders, it is not a home. In fact, it is a forest.

XII. Importance of breathing exercise (प्राणायामः)

२०. यो जीवति जीवोऽयं निर्जीवो यं विना भवेत्।
 सप्राण इति विख्यातो वायुः क्षेत्रचरः परः ॥

२१. प्राणायामेन युक्तेन सर्वरोगक्षयो भवेत्।
 अयुक्ताभ्यासयोगेन सर्वरोगस्य सम्भवः ॥

२२. यावदायुः स्थितो देहे तावज्जीवनमुच्यते।
 मरणं तस्य निष्क्रान्तिः ततो वायुं निरोधयेत्॥

२३. यथा सिंहो गजो व्याघ्रो भवेद्रश्यः शनैः शनैः।
 तथैव सेवितो वायुः अन्यथा हति साधकम्॥

२४. दद्यन्ते ध्यायमानानां धातूनां हि यथामलाः।
 तथेन्द्रियाणां दद्यन्ते दोषाः प्राणस्य निग्रहात् ॥

20. By which a living thing lives, without which life becomes lifeless, it is called as prana(life). That prana enters into the body and is considered great.

21. With proper practice if one does pranayama, all diseases disappear. But pranayama without proper practice and done in haphazard manner causes all diseases to manifest.

22. As long as there is air circulation in the body, there is existence of life. If prana exits body, death is guaranteed. Hence, one should practise pranayama well and gain longevity.

23. The way one slowly gains control over wild animals like lion, tiger and elephant, one should practise pranayama slowly by consuming air.

24. The way gold gets rid of impurities on being thrown into fire, by

practising pranayama, defects of sensory organs are destroyed.

XIII. Importance of taking bath (स्नानस्यमहत्वम्)

२५. नैर्मल्यंभावशुद्धिश्चविनास्त्राननयुज्यते।
तस्मात्कायविशुद्ध्यर्थस्नानमादौविधीयते॥
२६. स्नानमूलाःक्रियाःसर्वाःलोकेशुत्युदितानृणाम्।
तस्मात्स्नाननिषेवेतश्रीपुष्ट्यारोग्यवर्धनम्॥
२७. प्रातःस्नानंगवांसेवाआरामःपुष्पवाटिका।
मातापित्रोश्चशुश्रूषाशास्त्रायचसुखायच॥
२८. स्नानंनाममनःप्रसादजननंदुःस्वप्नविध्वंसनं
शौचस्यायतनंमलापहरणंसंवर्धनंतेजसः।
रूपद्योतकरंरिपुप्रमथनंकामाग्निसन्दीपनं
नारीणांचमनोहरंश्रमहरंस्नानेदशैतेगुणाः॥
२९. न स्नानमाचरेद् भुक्त्वा नातुरो न महानिशि।
न वसोभिः सहाजस्तं नाविज्ञाते जलाशये ॥
३०. नदीषु देवखातेषु तडागेषु सरस्सु च।
स्नानं समाचरेन्नित्यं गर्तप्रस्त्रवणेषु च ॥

25. Mind and body cannot be cleansed without taking bath. Hence, taking bath has been recommended for the purity of both physical and mental activities. (Because of bath, laziness disappears and mind becomes happy. Especially for students, early morning bath is very useful.)

26. All activities ordained by scriptures start with taking bath. Therefore, one should take bath daily as it causes wealth, nourishment and health.

27. Morning bath, worshipping cow, getting involved in gardening (horticulture and floriculture), nursing and caring parents are helpful for observing scriptures and attaining personal happiness.

28. Taking bath causes pleasantness. It gets rid of bad dreams, makes abode of cleanliness, gets rid of dirt, makes skin radiate, enhances appearance, destroys enemies, increases desires, makes attractive and mitigates exertion. These are ten virtues of taking bath.

29. One should not take bath after having food, while afflicted with disease and during midnight. One should not enter into a water body, whose depth is not known.

30. One should bathe daily in river, temple ponds, tanks or waterfalls.

XIV. Importance of cleanliness (शौचस्य महत्वम्)

३१. शौचं च द्विविदं प्रोक्तं बाह्यमध्यन्तरं तथा।
मृज्जलाभ्यां स्मृतं बाह्यं मनःशुद्धिस्तथान्तरम् ॥
३२. अद्विर्गत्राणि शुद्ध्यन्ति मनः सत्येन शुद्ध्यति।
विद्यातपोभ्यां भूतात्मा बुद्धिज्ञनेन शुद्ध्यति॥
३३. सर्वेषामपि शौचानामर्थशौचं परं स्मृतम्।
योऽर्थे शुचिर्हि स शुचिः न मृद्वारिशुचिः शुचिः ॥
३४. उपानहौ च वासश्च धृतमन्यैर्न धारयेत् ।
उपवीतमलड़कारं स्रजं करकमेव च ॥
३५. नाप्सु मूत्रपुरीषं वा धीवनं वा समुत्सृजेत्।
अमेध्यलिप्समन्यद्वा लोहितं वा विषाणि वा॥

31. Cleanliness is of two types- internal and external. Mud and water are for external cleanliness whereas, cleaning mind is internal. (Purified mud, cow dung and urine should be used for taking bath as ordained in scriptures.)

32. Water cleans body, whereas speaking truth cleans mind. Education and penance cleanse soul. Right knowledge cleanses intellect.

33. Financial cleanliness is the most important amongst all types of cleanliness. The one who earns in the right manner is absolutely clean. Mere use of mud and water doesn't bring complete cleanliness. (Here the importance of the way we earn is emphasised. All virtues / defects are dependent on money. Earning with cheating, deception etc causes sin, whereas earning in truthful, fair and righteous way earns merit.)

34. One should not wear /use things used by others – like foot ware, inner garments, jewellery, garlands, tumblers etc.

35. One should not spit, urinate or defecate in rivers. Similarly, one should not throw dirty things like blood, poison etc into rivers.

Introduction to Astanga Yoga

1. Now I will tell path of yoga which includes astanga (eight limbs), ever blissful form that causes deliverance. The unison of life and soul is yoga, as per yogis.
2. Some say that Lord Narayana's knowledge itself is yoga. One should conquer desire and other enemies (अरिषङ्गवर्गः / six enemies).
3. Desire (काम), anger (क्रोध), greed (लोभ), attachment (मोह), pride (मद) and jealousy (मात्सर्य) are six internal enemies (अरिषङ्गवर्ग). These cause misery to jeevatma. They prevent contemplating आत्मस्वरूप.
4. यम-Yama(abstinence), नियम-Niyama(observances), आसन-Aasana(postures), प्राणायाम-Pranayama(regulated breathing), प्रत्याहार-Pratyahara(withdrawal), धारण-Dharana(concentration), ध्यान-Dhyana(meditation) and समाधि-Samadhi(absorption) are eight limbs of yoga (astanga yoga अष्टाङ्गयोग). With the help of astanga yoga, yogis conquer six internal enemies and attain yoga siddhi (yogic powers).
5. Nonviolence (अहिम्सा), truthfulness(सत्यम्), nonstealing (आस्तेय), abstinence(ब्रह्मचर्य), pity (कृपा), straightforwardness(आर्जव), forgiving (क्षमा), firmness(धृति), moderate food(मिताहार), cleanliness(शौच) – these are ten यम Yamas (abstinences).
6. Penance (तपः), happiness (सन्तोष), belief in vedas/paraloka (आस्तिक्यबुद्धि), alms(दान), worshipping gods (देवतार्चन), ultimate conclusion listening (सिद्धान्तश्रवण), shame(लज्जा), intellect (मति), recitation of holy name(जप) and sacrifice(होम) – these are ten नियम Niyamas(observances).
7. Stable and comfortable posture is आसन – Aasana.
8. Padmasana, Swasthikasana, Vajrasana, Bhadrasana and Veerasana are five aasanas(postures).
9. After attaining control of posture, regulation of inhaling and exhaling of air needs to be achieved, which is known as, प्राणायाम- Pranayama. Swasa means sending inside air out. (Sic. Please check).
10. Pranayama is of two types – Sugarbha and Agarbha. Sugarbha is pranayama along with japa (recitation of holy name) and dhyana(meditation). Agarbha is without japa and dhyana.

11. Sensory organs always interact with objects without any hinderance and hence they are very unstable. Distancing objects from sensory organs and making them stable is प्रत्याहार, Pratyahara (withdrawal).

12. Concentrating mind on particular place or object is धारण, Dharana.

Gloss

1. Yoga is stilling the fluctuations of mind (चित्तवृत्तिनिरोधः). This is a technique. Especially for a practitioner, this is an important technique to gain concentration.

2. After regulating six internal enemies (अरिषङ्गवर्ग), one should get established in yoga.

- a. स्वीभोगाद्यभिलापःकामः - Kama is desire for all worldly things.
- b. क्रोधः - सत्त्वादिजिघांसाक्रोधः Krodha (anger) – when desired things don't happen, it results in anger.
- c. धनादितृष्णालोभः - Lobha – over enthusiasm we display for money and property
- d. तत्त्वज्ञानंमोहः - Moha – tatva means right understanding. Absence of right understanding causes attachment and pride.
- e. अहंसुखी, धनी, विद्वान् इति गर्वः मदः - Mada – the feeling that I am the happiest, the wealthiest, the most knowledgeable etc is pride.
- f. अन्यशुभद्रेषोमत्सरः - Matsara – hating and making light of virtuous people

4. Through ashtanga yoga, yogis control arishadvargas and attain yogasiddhi.

5.अ) नकश्चनहन्मिइत्यभ्यासप्रवणताअहिंसा।

a. अहिंसा - Ahimsa - causing no injury (physical, mental or verbal) to any one for any reason is Ahimsa.

आ) यथादृष्टश्रुतार्थानांसारूपकथनं सत्यमित्यभिधीयते।

b. सत्य - Sathya – telling as it is what one has seen or heard is truthfulness. One should have a firm determination to tell truth always and never lie.

इ) तृणादेरप्यनादानं परस्वस्य अस्तेयम्।

c. अस्तेय - Astheyam – not touching even a blade of grass belonging to others is non-stealing.

अवस्थास्वपि सर्वासु कर्मणामनसागिरा।

स्वीसङ्गतिपरित्यागो ब्रह्मचर्यं प्रचक्षते॥

d. ब्रह्मचर्य - Bramhacharya – not indulging in amorous activities (physically, mentally or verbally) is abstinence.

ई) प्राणिषु कूरबुद्धिनिवृत्तिः कृपा।

- e. कृपा -Krupa – not harming any living being and trying to help when they are in difficult situation is pity.
- उ) व्यवहारेषु सर्वेषु मनोवाक्लायकर्मभिः।
सर्वेषामपि कौटिल्यराहित्यमार्जवं भवेत्॥
- f. आर्जव - Arjava – not indulging in deceit, falsehood etc (physically, mentally or verbally) when dealing with others is straightforwardness.
- ऊ) सर्वात्मनासर्वदापि सर्वत्रास्यापकारिषु।
बन्धुष्विवसमाचारः क्षमाइत्यभिधीयते॥
- g. क्षमा -Kshama – always and in every way whole-heartedly forgiving others mistakes.
- ऋ) इष्टवस्त्वादिअलाभतश्चिताभावोधृतिः।
- h. धृति - Druthi – when one doesn't fulfil one's desires, the quality of not being dejected and display of equanimity .
- ए) क्रमेण आहारापकर्षणात्यावच्छरीरस्थितिमात्रभोजनं मिताहारः।
- i. मिताहार -Mithahara – consumption of satvika food, just the minimum quantity needed to maintain one's body.
- ऐ) चित्तनैर्मल्यार्थ्यथोक्तशौचशीलताशौचम्।
- j. शौच - Shoucha – cleanliness rules ordained by scriptures for attaining mental purity. This is of two types – external (बाह्य) and internal (आभ्यन्तर).With the help of यम(abstinence) and नियम(observances), one can conquer six internal enemies. Among these, one can conquer desire by being in ब्रह्मचर्य and observing अहिंसा. With pity and forgiveness, one can conquer anger. With non-stealing, truthfulness and straightforwardness, one can conquer लोभ. With dietary restrictions and cleanliness, one can control मोह. With forgiveness and straightforwardness, one can control मद. With the help of non-violence, pity, straightforwardness and forgiveness, one can conquer मत्सर. One needs धृति (unwaveriness) on all occasions. In this way, with the help of यम and नियम, one can control अरिषद्वर्गs and attain पुरुषार्थs.

6. तपस्त्वनशनं नामविधिपूर्वकमिष्यते।

- a. तपः - Tapas – undertaking of fasting, observations (कृच्छ्रkruchra and चान्द्रायणchandrayana vrathas), being silent, as prescribed in scriptures.
बहिवष्टतरानभिलाषः सन्तोषः।
- b. सन्तोष -Santhosha – using minimum material just to maintain one's body and being content with it.
श्रुतिस्मृत्यादिषु विश्वासः आस्तिक्यं प्रचक्षते।
- c. आस्तिक्य -Asthikya – faith in vedas and shastras, doing dharmic activities with belief in afterlife is asthikya (one should not entertain the feeling that

everything happens because of me and I am the whole and sole).

यथाविभवदेवपितृमनुष्योद्देशेनवितरणंदानम्।

d. दान - Dana – according to one's situation and context, and according to space and time with the intention of propitiating gods or in the memory of elders, giving alms is dana.

इष्टदेवार्चनंसम्यक्षिधिपूर्वकमन्वहम्।

त्रिसन्ध्यमेकदावातुभवत्येवतदर्चनम्॥

e. अर्चनम् -Archana – worshiping of one's favourite / family god three times a day (or at least once in a day) is archana. This helps mitigate obstacles in the path of liberation.

सिद्धान्तोपनिषत्मोक्षोपायोपदेशपरिपालनादिशास्त्रान्तस्यश्रवणम्।

वैष्णवागमसिद्धान्तश्रवणंस्मरणंतथा।

f. श्रवणम् -Sravana – listening to and remembering conclusions of upanishads and vaishnava aagamas is sravana. This is one of the ways to attain moksha (liberation).

कुत्सिताचारात्स्वतदूरदेशोहीः।

g. लज्जा -Lajja – being away from wrongful activities and rejecting them.

मतिर्मननम्

h. मतिर्मननम् -Mathirmananam – regurgitating scripture ordained conclusions.

गुरोर्लब्धस्यमन्त्रस्यशब्दावार्तनंजपः।

i. जपः -Japa – constant repetition of mantra received from a guru is japa. This can also be praying to the lineage. Doing japa causes destruction of sins. It helps in attaining mental purity.

द्रव्यैःकल्पोदितैरग्नौसमर्पणंहोमः।

j. होमः - Homa – according to space and time and as ordained in scriptures offering made to fire while reciting mantras is homa. This is also like worshipping. One who doesn't have the custom of doing homa can change according to one's convenience.

7. स्थिरसुखमासनम्

Aasana - Posture that is stable and comfortable is आसनम्. Posture is very important for a seeker.

8. Quintuplet postures like Padma have been described by scriptures. Bodily exertion causes sleep. While doing yogasana, practicing in inappropriate postures causes diseases. Therefore, practitioner has to follow scriptural instructions. This is the secret behind posture. If one sits according to yogic postures, one gets rid of diseases. ततोरोगानामभिघातः।

9. प्राणायाम - Pranayama means breath regulation. This is technically called as

उच्छवास-uchvasa (inhaling) and निःश्वास:nishvasa (exhalting). While reciting pranava, doing प्राणायाम-रेचक-rechaka(exhalation), पूरक - pooraka(inhalation) and कुम्भक- kumbhaka(holding of inhaled air) for prescribed amount of time to control prana is Pranayama.

10. Benefits of Pranayama are detailed here. One can get rid of bodily impurities with agarbha(प्राणायाम) and sagarbha(प्राणायाम). In a similar way, increase in knowledge is possible. (ततोविशुद्धिर्मलानांदीसिश्वज्ञानस्यइति) Therefore, there is no better penance (tapas) than pranayama. (तपोनपरंप्राणायामात्)

11. How one can achieve stability with the help of Prathyahara is explained here. Mind's instability is dependent on the transactions of sensory organs. Among the organs, sensory organs much more powerfully regurgitate things that were seen, heard, smelt, touched and tasted. Only mind can control them. Hence one has to attain mental stability.

12. Restricting mental transaction and stabilising in any of the external organs like navel, heart, skull, tip of the nose, tip of the tongue is normally called as Dharana.

तत्रप्रत्ययैकतानताद्ध्यानम्

Constant attention on the worshipped object is Dhyana. This doesn't get disturbed by destruction of faith.

Dhyana in the mind, flashing like a specific object and reaching the state of emptiness is Samadhi. From samadhi, one can establish feeling of equilibrium. When Dharana, Dhyana and Samadhi concentrate on single object, it is called Samyama (restraint). From this Samyama, one sees the light of intellect. In this way, yoga is an excellent way contributing to everyone's health and intelligence development.